

November 11, 2022

To

The General Manager	The Manager
Dept. of Corporate Services	Dept of Corporate Services
National Stock Exchange of India Limited	BSE Limited
Bandra Kurla Complex	Regd. Office: Floor 25, P J Towers
Bandra (E)	Dalal Street
Mumbai-400051	Mumbai - 400 001
Scrip Code: PRESTIGE	Scrip Code: 533274

Dear Sir/Madam,

Sub: Newspaper Publication of Financial Results for the quarter and half year ended September 30, 2022.

Pursuant to regulation 30 of SEBI (Listing Obligations and Disclosure Requirements) Regulations 2015, please find enclosed the financial results for the quarter and half year ended September 30, 2022, duly published in Business Standard (English Daily) and Samyuktha Karnataka (Kannada Daily).

This is for your information and records.

Thanking you

Yours faithfully

For Prestige Estates Projects Limited

Manoj Krishna J V Company Secretary & Compliance Officer

Encl: Copy of Publication



BERGER PAINTS INDIA LIMITED

[CIN: L51434WB1923PLC004793]

Registered Office: Berger House, 129 Park Street, Kolkata 700 017 Phone: 033 2249 9724-28 • Fax: 033 2227 7288 Email: consumerfeedback@bergerindia.com • Website: www.bergerpaints.com

EXTRACT OF THE CONSOLIDATED UNAUDITED FINANCIAL RESULTS FOR THE QUARTER AND SIX MONTHS ENDED 30TH SEPTEMBER, 2022

(₹ Crores)

SI. No.	Particulars	Quarter Ended 30.09.2022	Quarter Ended 30.09.2021	Six Months Ended 30.09.2022	Six Months Ended 30.09.2021	Year Ended 31.03.2022
		(Unaudited)	(Unaudited)	(Unaudited)	(Unaudited)	(Audited)
1	Total Income from Operations	2,670.92	2,225.01	5,430.62	4,023.50	8,761.78
2	Net Profit / (Loss) for the period	7.5	5.4.5		· ·	***
	(before tax, Exceptional and / or Extraordinary items)	293.00	298.39	635.29	488.71	1,122.29
3	Net Profit / (Loss) for the period before Tax					
	(after Exceptional and / or Extraordinary items)	293.00	298.39	635.29	488.71	1,122.29
4	Net Profit / (Loss) for the period after Tax					
	(after Exceptional and / or Extraordinary items)	219.51	219.21	473.22	359.69	832.95
5	Total Comprehensive Income for the period					
	[Comprising Profit / (Loss) for the period (after tax) and					
	Other Comprehensive Income (after tax)]	209.89	224.09	472.95	354.11	817.45
6	Paid up Equity Share Capital [Face Value Re 1/-]	97.13	97.13	97.13	97.13	97.13
7	Reserves (excluding Revaluation Reserve)					3,829.86
8	Earnings Per Share (of Re 1 /- each) (Not Annualised#)					5
	Basic (in Rs)	2.26#	2.25#	4.87#	3.70#	8.58
	Diluted (in Rs)	2.26#	2.25#	4.87#	3.70#	8.57

Notes:

Place: Lucknow

Date: 10th November, 2022

1. Additional information on Standalone Financial Results:


(₹ Crores)

SI. No.	Particulars	Quarter Ended 30.09.2022	Quarter Ended 30.09.2021	Six Months Ended 30.09.2022	Six Months Ended 30.09.2021	Year Ended 31.03.2022
		(Unaudited)	(Unaudited)	(Unaudited)	(Unaudited)	(Audited)
1	Total Income from Operations	2,373.75	1,937.65	4,862.42	3,556.86	7,740.93
2	Net Profit / (Loss) for the period					
	(before Tax, Exceptional and / or Extraordinary items)	256.71	258.23	571.49	439.66	1,005.19
3	Net Profit / (Loss) for the period before Tax					
	(after Exceptional and / or Extraordinary items)	256.71	258.23	571.49	439.66	1005.19
4	Net Profit / (Loss) for the period after Tax					
	(after Exceptional and / or Extraordinary items)	190.68	191.79	425.08	326.88	749.86
5	Total Comprehensive Income for the period					
	[Comprising Profit / (Loss) for the period (after tax) and Other Comprehensive Income (after tax)]	187.82	190.97	425.02	326.07	750.68
6	Paid up Equity Share Capital [Face Value Re 1/-]	97.13	97.13	97.13	97.13	97.13
207	Reserves (excluding Revaluation Reserve)	97.13	97.13	97.13	97.13	3,666.76
	Securities Premium	122.63	119.33	122.63	119.33	120.72
	Networth	3,882.87	3,336.11	3,882.87	3,336.11	3,757.06
_	Paid up Debt Capital / Outstanding Debt	1,093.18	634.03	1,093.18	634.03	515.56
	Outstanding Redeemable Preference Shares	Not Applicable	Not Applicable	Not Applicable	Not Applicable	
	Debt Equity Ratio (in times)	0.37	0.27	0.37	0.27	Not Applicable 0.22
		0.37	0.27	0.37	0.27	0.22
13	Earnings Per Share (of Re 1 /- each) (Not Annualised #)(before exceptional item net of tax)					
	Basic: (in Rs)	1.96#	1.97#	4.38#	3.37#	7.72
	Diluted: (in Rs)	1.96#	1.97#	4.38#	3.37#	7.72
	Earnings Per Share (of Re 1 /- each) (Not Annualised #)	1.50#	1.57#	4.50#	3.57#	1.72
	(after exceptional item net of tax)					
	Basic: (in Rs)	1.96#	1.97#	4.38#	3.37#	7.72
	Diluted: (in Rs)	1.96#	1.97#	4.38#	3.37#	7.72
14	Capital Redemption Reserve	0.04	0.04	0.04	0.04	0.04
	Debenture Redemption Reserve	Not Applicable	Not Applicable	Not Applicable	Not Applicable	Not Applicable
	Debt Service Coverage Ratio (in times)	5.72	9.17	7.24	8.68	9.04
1997	Interest Service Coverage Ratio (in times)	12.81	22.96	16.40	23.43	23.07
	The above records are reviewed by the Audit Correction				Lo. 10	10,000,000,000

- 2. The above results, as reviewed by the Audit Committee, were approved and taken on record by the Board of Directors at its meeting held on 10th November, 2022. These results have been subjected to "Limited Review" by statutory auditors of the Company.
- 3. The above is an extract of the detailed format of Quarterly Unaudited Financial Results filed with the Stock Exchanges under Regulations 33 and 52 of the SEBI (Listing Obligations and Disclosure Requirements), Regulations, 2015. The full format of the Quarterly Unaudited Financial Results are available on the websites of Stock Exchanges at http://www.nseindia.com and http://www.bseindia.com and also on the Company's website at http://www.bergerpaints.com.

For and on behalf of the Board of Directors **Abhijit Roy**

Managing Director & CEO (DIN: 03439064)





Extract of Unaudited Consolidated Financial Results for the Quarter and Half Year ended September 30, 2022

DOLLAR INDUSTRIES LIMITED (CIN: L17299WB1993PLC058969)

Registered Office: 0M Tower | 15th Floor | 32, J.L.Nehru Road | Kolkata - 700 071

Phone No: 033-2288 4064-66 | Fax: 033-2288 4063 | E-mail: investors@dollarglobal.in | Website: www.dollarglobal.in

		•		(₹ In Lakhs)
SI No.	Particulars	Quarter Year Ended 30-09-2022	Year to Date as on 30-09-2022	Corresponding 3 months ended in the previous year 30-09-2021
		Unaudited	Unaudited	Unaudited
1	Total Income from Operations	34,191.74	70,335.68	39,067.45
2	Net Profit for the period (before Tax, Exceptional and/or Extra-ordinary items #)	2,251.26	5,504.58	5,942.24
3	Net Profit for the period before tax (after Exceptional and/or Extra-ordinary items #)	2,251.26	5,504.58	5,942.24
4	Net Profit for the period after tax (after Exceptional and/or Extra-ordinary items#)	1,728.63	4,425.29	4,375.85
5	Total Comprehensive Income for the period [Comprising Profit / (Loss) for the period (after tax) and Other Comprehensive Income (after Tax)]	1,728.67	4,443.95	4,433.68
6	Equity Share Capital	1,134.32	1,134.32	1,134.32
7	Reserves (excluding Revaluation Reserve)	-	-	-
8	Earnings per share (of ₹ 2/- each) (for continuing and discontinued operations) -			
	Basic and Diluted*	3.05	7.80	7.72

				(₹ In Lakhs)
SI No.	Particulars	Quarter Year Ended 30-09-2022	Year to Date as on 30-09-2022	Corresponding 3 months ended in the previous year 30-09-2021
		Un-Audited	Un-Audited	Un-Audited
1	Total Revenue from Operations	34.191.74	70.335.68	39.067.45

The Company does not have Exceptional and/or Extra-ordinary items

Profit Before Tax from Continuing Operations

3 Profit After Tax from Continuing Operations

1 The above is an extract of the detailed format of Unaudited Consolidated Financial Results for the three and six months ended September 30, 2022 filled with the Stock Exchange under Regulation 33 of the SEBI (Listing Obligations and Disclosure Requirements) Regulations, 2015. The full format of the aforesaid financial results are available on the website of **BSE (www.bseindia.com)**, **NSE (www.nseindia.com)** and on the Company's website (www.dollarglobal.in).

2,251.26

1.795.47

- 2 The above results were reviewed by the Audit Committee and approved by the Board at its respective meetings held on November 10, 2022.
- 3 The Company has prepared the Unaudited Consolidated Financial Statement on quarterly basis and the Unaudited Consolidated financial figures include joint venture of the Company viz. Pepe Jeans Innerfashion Private Limited. 4 Figures for the previous periods have been regrouped and reclassified to conform to the classification of the current period, wherever considered
- 5 The Statutory Auditors have provided un-modified Limited Review Report on the Quarterly Unaudited Financial Results (both Standalaone and Consolidated) of the Company for the three and six months ended September 30, 2022.

For Dollar Industries Limited

4.582.55

*Not Annualised

5,634.24

Place : KOLKATA Date : November 10, 2022	OUR COLLECTIONS •	Vinod Kumar Gupta Managing Director DIN: 00877949
DOLLAR BIGBOSS	DOLLAR MISSY DOLLAR	CHAMPION DOLLAR LEHAR
DOLLAR	ULTRA DOLLAR WINTERCARE	M FORCE NXT



PRESTIGE ESTATES PROJECTS LIMITED

CIN: L07010KA1997PLC022322

Registered Office: Prestige Falcon Tower, No.19, Brunton Road, Bengaluru - 560025 Tel: +91 80 25591080, Fax: +91 80 25591945

Extracts from the Consolidated Unaudited Financial Results of Prestige Estates Projects Limited for the quarter and half-year ended September 30, 2022:

Sl. No.	Particulars	Quarter Ended			Half-Year ended	Year ende
		30-Sept-22 Unaudited	30-June-22 Unaudited	30-Sept-21 Unaudited	30-Sept-22 Unaudited	31-Mar-22 Audited
1.	Total income from operations	14,747	20,118	13,452	34,865	66,002
2.	Net Profit for the period (before Tax, Exceptional and/or Extraordinary items)	667	2,035	1,484	2,702	7,179
3.	Net Profit for the period before tax (after Exceptional and/or Extraordinary items)	2,111	3,507	1,455	5,618	15,093
4.	Net Profit for the period after tax (after Exceptional and/or Extraordinary items)	1,486	2,511	961	3,997	12,148
5.	Total Comprehensive Income for the period [Comprising Profit for the period (after tax) and Other Comprehensive Income (after tax)]	1,492	2,511	961	4,003	12,181
6.	Paid up Equity Share Capital	4,009	4,009	4,009	4,009	4,009
7.	Earnings Per Share (of Rs.10/-each) (for continuing and discontinued operations) -					
	Basic : Diluted:	3.51 3.51	5.11 5.11	1.95 1.95	8.62 8.62	28.69 28.69

Extracts from the Standalone Unaudited Financial Results of Prestige Estates Projects Limited for the quarter and half year ended September 30, 2022:

Sl. No.	Particulars		Quarter Ende	Half-Year Ended	Year ended	
		30-Sept-22 Unaudited	30-June-22 Unaudited	30-Sept-21 Unaudited	30-Sept-22 Unaudited	31-Mar-22 Audited
1.	Total income from operations	8,429	9,826	9,761	18,255	48,708
2.	Net Profit for the period (before Tax, Exceptional and/or Extraordinary items #)	595	1,107	1,035	1,702	5,599
3.	Net Profit for the period before tax (after Exceptional and/or Extraordinary items #)	595	1,311	1,035	1,906	10,998
4.	Net Profit for the period after tax (after Exceptional and/or Extraordinary items #)	453	1,122	850	1,575	9,473
5.	Total Comprehensive Income for the period [Comprising Profit for the period (after tax) and Other Comprehensive Income (after tax)]	453	1,122	850	1,575	9,485
6.	Paid up Equity Share Capital	4,009	4,009	4,009	4,009	4,009
7.	Reserves (excluding Revaluation Reserve)	60,658	60,806	51,441	60,658	59,684
8.	Net worth	64,667	64,815	55,450	64,667	63,693
9.	Debt	23,511	24,281	21,646	23,511	25,754
10.	Debt Equity Ratio	0.36	0.37	0.39	0.36	0.40
11.	Earnings Per Share (of Rs.10/-each) (for continuing and discontinued operations) –					
	Basic:	1.13	2.80	2.12	3.93	23.63
	Diluted:	1.13	2.80	2.12	3.93	23.63
12.	Debenture Redemption Reserve	791	677	391	791	564
13.	Debt Service Coverage Ratio	0.77	0.62	0.40	0.68	0.67
14.	Interest Service Coverage Ratio	1.72	2.45	2.31	2.07	2.75

Exceptional and/or Extraordinary items adjusted in the Statement of Profit and Loss in accordance with Ind AS Rules/ AS Rules, whichever is applicable.

Place: Bengaluru

Date: November 9, 2022

a) The above unaudited results have been reviewed by the Audit Committee and approved by the Board of Directors at their respective meetings held on 9 November 2022.

b) The statutory auditors have carried out limited review of the above results.

c) The above is an extract of the detailed format of quarterly and half yearly financial results filed with the Stock Exchange(s) under regulation 33 & 52 of the Listing Regulations. The full format of the Financial Results for the quarter and half year ended September 30, 2022 are available on the Company's website www.prestigeconstructions.com and can also be viewed on the stock exchange websites of www.nseindia.com and www.bseindia.com.

d) For the other line items referred in regulation 52(4) of the Listing Regulations, pertinent disclosures have been made to the Stock Exchange(s) NSE & BSE and can be viewed on the websites i.e. www.nseindia.com and www.bseindia.com

e) The results have been prepared in accordance with IND AS prescribed under section 133 of the Companies Act, 2013.

By order of the Board of Prestige Estates Projects Limited

Irfan Razack Chairman and Managing Director DIN: 00209022







PRESTIGE ESTATES PROJECTS LIMITED

CIN: L07010KA1997PLC022322 Registered Office: Prestige Falcon Tower, No.19, Brunton Road, Bengaluru - 560025 Tel: +91 80 25591080, Fax: +91 80 25591945 Email: investors@prestigeconstructions.com; Website: www.prestigeconstructions.com

Extracts from the Consolidated Unaudited Financial Results of Prestige Estates Projects Limited

CI	Post of some	I	O 1 F 1 .	(Rs. In Million)		
Sl. No.	Particulars		Quarter Ende	ended	Year ended	
		30-Sept-22 Unaudited	30-June-22 Unaudited	30-Sept-21 Unaudited	30-Sept-22 Unaudited	31-Mar-22 Audited
1.	Total income from operations	14,747	20,118	13,452	34,865	66,002
2.	Net Profit for the period (before Tax, Exceptional and/or Extraordinary items)	667	2,035	1,484	2,702	7,179
3.	Net Profit for the period before tax (after Exceptional and/or Extraordinary items)	2,111	3,507	1,455	5,618	15,093
4.	Net Profit for the period after tax (after Exceptional and/or Extraordinary items)	1,486	2,511	961	3,997	12,148
5.	Total Comprehensive Income for the period [Comprising Profit for the period (after tax) and Other Comprehensive Income (after tax)]	1,492	2,511	961	4,003	12,181
6.	Paid up Equity Share Capital	4,009	4,009	4,009	4,009	4,009
7.	Earnings Per Share (of Rs.10/- each) (for continuing and discontinued operations) –					
	Basic : Diluted:	3.51 3.51	5.11 5.11	1.95 1.95	8.62 8.62	28.69 28.69

Extracts from the Standalone Unaudited Financial Results of Prestige Estates Projects Limited for the quarter and half year ended September 30, 2022:

Sl. No.	Particulars		Quarter Ende	Half-Year Ended	Year ended	
		30-Sept-22 Unaudited	30-June-22 Unaudited	30-Sept-21 Unaudited	30-Sept-22 Unaudited	31-Mar-22 Audited
1.	Total income from operations	8,429	9,826	9,761	18,255	48,708
2.	Net Profit for the period (before Tax, Exceptional and/or Extraordinary items #)	595	1,107	1,035	1,702	5,599
3.	Net Profit for the period before tax (after Exceptional and/or Extraordinary items #)	595	1,311	1,035	1,906	10,998
4.	Net Profit for the period after tax (after Exceptional and/or Extraordinary items #)	453	1,122	850	1,575	9,473
5.	Total Comprehensive Income for the period [Comprising Profit for the period (after tax) and Other Comprehensive Income (after tax)]	453	1,122	850	1,575	9,485
6.	Paid up Equity Share Capital	4,009	4,009	4,009	4,009	4,009
7.	Reserves (excluding Revaluation Reserve)	60,658	60,806	51,441	60,658	59,684
8.	Net worth	64,667	64,815	55,450	64,667	63,693
9.	Debt	23,511	24,281	21,646	23,511	25,754
10.	Debt Equity Ratio	0.36	0.37	0.39	0.36	0.40
11.	Earnings Per Share (of Rs.10/-each) (for continuing and discontinued operations) –					
	Basic:	1.13	2.80	2.12	3.93	23.63
	Diluted:	1.13	2.80	2.12	3.93	23.63
12.	Debenture Redemption Reserve	791	677	391	791	564
13.	Debt Service Coverage Ratio	0.77	0.62	0.40	0,68	0.67
14.	Interest Service Coverage Ratio	1.72	2.45	2.31	2.07	2.75

Exceptional and/or Extraordinary items adjusted in the Statement of Profit and Loss in accordance with Ind AS Rules/ AS Rules, whichever is applicable.

 a) The above unaudited results have been reviewed by the Audit Committee and approved by the Board of Directors at their respective meetings held on 9 November 2022.

b) The statutory auditors have carried out limited review of the above results.

c) The above is an extract of the detailed format of quarterly and half yearly financial results filed with the Stock Exchange(s) under regulation 33 & 52 of the Listing Regulations. The full format of the Financial Results for the quarter and half year ended September 30, 2022 are available on the Company's website www.prestigeconstructions.com and can also be viewed on the stock exchange websites of www.nseindia.com and www.bseindia.com.

d) For the other line items referred in regulation 52(4) of the Listing Regulations, pertinent disclosures have been made to the Stock Exchange(s) NSE & BSE and can be viewed on the websites i.e. www.nseindia.com and www.bseindia.com

e) The results have been prepared in accordance with IND AS prescribed under section 133 of the Companies Act, 2013.

By order of the Board of Prestige Estates Projects Limited

Place: Bengaluru Date: November 9, 2022

Irfan Razack Chairman and Managing Director DIN: 00209022

ಯುವಕರು ಕ್ರೀಡೆಯಲ್ಲಿ ಪಾಲ್ಗೊಳ್ಳಲು ಸೂಚನೆ ದೇವನಹಳ್ಳಿ: ಯುವಕರು ಹೆಚ್ಚು ಹೆಚ್ಚು

ಕೀ,ಡಾಮನೋಭಾವವನ್ನು " ಬೆಳೆಸಿ ಕೊಳ್ಳುವುದರ ಮೂಲಕ ಸಕ್ಕಿಯವಾಗಿ ಕೀ,ಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮಂಜುನಾಥ ವೆಲ್ರೇರ್ ಪೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ವಿ.ಮಂಜುನಾಥ್ ತಿಳಿಸಿದರು.

ದೇವನಹಳ್ಳಿ ಪಟ್ಟಣದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಕನ್ನಡ ರಾಜ್ಯೋತ್ತವ ಅಂಗವಾಗಿ ಶ್ರೀ ಗಂಗಮ್ಮ ಕ್ರಿಕೇಟ್ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಜ್ಯ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೇಟ್ ಟೂರ್ನಿಮೆಂಟ್ ಅವನ್ನು ವೆಲೇರ್ ಫೌಂಡೇಷನ್ ವತಿಯೆಂದ ಆಯೋಜಿಸ ಲಾಗಿದೆ. ನ.12ರಿಂದ

13ರವರೆಗೆ ನಡೆಯಲಿದೆ.

Home Finance

N THE COURT OF XXXIX AddI CITY CIVIL AND SESSIONS JUDGE AT BENGALURU CCH 40 SESSIONS JUDGE AT BENGALURU CCH.

P. & SC. No.600/2022

BETWEEN: 1. Radha S Avinash Kumar

Wo Late Mr. Avinash Kumar Aged about 35 ya

Ro No.400, Nandhavanam, Muninanjappa La

o.400, Nandhavanam, Muninanjappa La murthy Nagar, Doorvaninagar post. Banga aka, 5600016 kamataka-5600016.

Awira D/o Late Mr. Avinash Kumar

(ged about 3 years. R/o No. 400, Nandhaw

Auninanjappa Layout, Ramamurthy N

Doorvaninagar post, Bangalore,

(amataka-5600016

Ainor represented by her mother Petitioner

VHEREAS the HEREAS the petitioners above named has filed theover petition under section 372 of India accession Act, for obtaining the succession artificate in respect of Schedule Property belonging Zertificate in respect of Schedule Property belonging of a 28/6/2022 at Bengaluru, who is the husband of 1st Zeltificate of 1st

ned exparte.
SCHEDULE
SCHEDULE
Schedule Sri. Avina: iven under my hand and seal of the court this 5th ay of November 2022. By Order of the Court Sd/- Assistant Registrar City Civil Court, Bangalore

JAYA & JAYA ASSOCIATES dvocates & Legal Consultant toor # 404, 413C, Srivaru Mane, 1st Floor, 4th "B oross, Behind New, Uttam Sagar Hotel Opp ESCOM office, Ramamurthy Nagar, langalore - 560016. Mob: 9930443630

ಚೆಂಡರ್ ಪ್ರಕಟಣೆ ಸಂ. ಎಸ್ಬ್ಸ್ ಎಂಇಸಿಹೆಚ್ ಎಂಎನ್ಪ್ ಪಿ – 2202 ದಿನಾಂಕ : 28–10 – 2022 ಭಾರತದ ರಾಷ್ಟ್ರಪತಿಗಳ ಪರವಾಗಿ ಕೆಳಸಹಿದಾರರು

ಕೆಳಕಂಡ ಕೆಲಸಕ್ಕಾಗಿ ಇ–ಟಿಂಡರ್ಗಳನ್ನು ಆಹ್ವಾನಿಸಿದ್ದಾರೆ. ಅಂದಾಜು ಮೌಲ್ಲ ಕೆಲಸದ ಹೆಸರು ರೂ. 2,72,63,321 ಬೆಂಗಳೂರು ವಿಭಾಗ – ಎಸ್ಜಿಟಿ ವ್ಯಾಗನ್ ಡಿಪೋನಲ್ಲಿ 18 ತಿಂಗಳ ಅವಧಿಗಾಗಿ ವ್ಯಾಗನ್ ಟ್ವನ್ ಪೈಪ್

ಎರ್ ಬ್ರೇಕ್ ವ್ಯವಸ್ಥೆಯ ರೆಟ್ರೋ ಫಿಟ್ಮಾಂಟ್. ಬಿಎಲ್ಎಲ್ ವೇರಿಯೆಂಟ್ ಬಿಎಲ್ಎಲ್ಎ ಇತ್ತಾದಿ.
 ಬಿಎಲ್ಎಲ್ ರಿಯೆಂಟ್ ಬಿಎಲ್ಎಲ್ಬ್ ಇತ್ಯಾದಿ. (3) ಬಿಎಲ್ಸ್ ವೇರಿಯೆಂಟ್ ಬಿಎಲ್ಸ್ಎ ಇತ್ತಾದಿ. (4) ಬಿಎಲ್ಸ್ ವೇರಿಯೆಂಟ್ ಬಿಎಲ್ಸ್ಬ್ ಇತ್ತಾದಿ. (5) ಬಿಎಫ್ಕೆಎನ್ ವೇರಿಯೆಂಟ್ ಬಿಎಫ್ಕೆಎನ್, ಬಿಎಫ್ಕೆಹೆಚ್ಎನ್ ಇತ್ಯಾದಿ. (6) ಬಿಸಿಎನ್ ವೇರಿಯೆಂಟ್ ಬಿಸಿಎನ್, ಬಿಸಿಎನ್ಹೆಚ್ಎಸ್, ಬಿಸಿಎನ್ಎ. . ಸಿಎನ್ಎಹೆಚ್ಎಸ್ ಇತ್ಯಾದಿ. (7) ಬಿಎಫ್ಎನ್ಎಸ್ ವೇರಿಯೆಂಟ್. (8) ಬಿಓಎಸ್ಟ್ ವೇರಿಯೆಂಟ್, ಬಿಓಎಸ್ಟ್, ಬಿಓಎಸ್ಟೆಹೆಚ್ಎಸ್, ಇತ್ತಾದಿ (9) ಬಿಆರ್ಎನ್ ವೇರಿಯೆಂಟ್ ಬಿಆರ್ಎನ್, ಬಿಆರ್ಎನ್ಎ, ಇತ್ಯಾದಿ. (10) ಬಿಓಎಂಎನ್ ವೇರಿಯೆಂಟ್. (II) ಬಿಓಬಿವೈಎನ್ ವೇರಿಯೆಂಟ್ . ಬಿಓಬಿವೈಎನ್, ಬಿಓಬಿವೈಎನ್ಹೆಚ್ಎಸ್ ಇತ್ಸಾದಿ.

ಬಿಡ್ಗಳನ್ನು ಸಲ್ಲಿಸಲು ಕೊನೆಯ ದಿನಾಂಕ 18-11-2022 ರಂದು 15:00 ಗಂಟೆವರೆಗೆ ಹೆಚ್ಚಿನ ವಿವರಗಳಿಗಾಗಿ www.ireps.gov.in ಗೆ ಲಾಗ್ಆನ್ ಮಾಡಿ. ಹಿರಿಯ ವಿಭಾಗೀಯ ಮೆಕ್ಸಾನಿಕಲ್ ಇಂಜಿನಿಯರ್, ಬೆಂಗಳೂರು

(f) S.W.Railways **(9)** SWRRLY **(9)** SWRRLY

ರೆಪ್ಕೊ ಹೋಂ ಫೈನಾನ್ಸ್ ಲಿಮಿಟೆಡ್ Repco

ಬನಶಂಕರಿ ಶಾಖೆ: ನಂ. 3494–95, ಮೊದಲನೇ ಮಹಡಿ, ಜಾನಾ ಪ್ಲಾಜಾ, 9ನೇ ಮೇನ್, ಕಾವೇರಿ ನಗರ ಮುಖ್ಯ ರಸ್ತೆ ಕಾವೇರಿ ನಗರ ಬಸ್ ನಿಲ್ದಾಣ ಮತ್ತು ರಾಮ ಮಂದಿರದ ಹತ್ತಿರ, ಬನಶಂಕರಿ 2ನೇ ಹಂತ, ಬೆಂಗಳೂರು-560070.

ಇ-ಹರಾಜು ಮಾರಾಟ ಪ್ರಕಟಣೆ

ಆರ್ಥಿಕ ಸ್ವತ್ತುಗಳ ಭದ್ರತೆ ಮತ್ತು ಮನರ್ನಿರ್ಮಾಣ ಹಾಗೂ 2002ರ ಭದ್ರತಾ ಬಡ್ಡಿ ಜಾರಿ ಕಾಯ್ದೆಯಡಿ ರೆಪ್ಕೊ ಹೋಂ ಫೈನಾನ್ಸ್ ಲಿಮಿಟೆಡ್ಗೆ ಅಡಮಾನ ಮಾಡಲಾಗಿರುವ ಸ್ಥಿರಾಸ್ತಿಗಳ ಮಾರಾಟ.

ಆದಾಗ್ಯೂ, ಸಾಲಗಾರರು & ಸಹ ಸಾಲಗಾರರು ರೆಮ್ಕೊ ಹೋಂ ಫೈನಾನ್ಸ್ ಲಿಮಿಟೆಡ್, ಶಾಖೆಯಿಂದ ಹಣ ರೂಪದ ಸಾಲವನ್ನು ಪಡೆದಿದ್ದಾರೆ. ಸಾಲಗಾರರ ಬಾಧ್ಯತೆಗಳ ವಿವರವನ್ನು ಈ ಕೆಳಗೆ ನೀಡಲಾಗಿದೆ. ಈ ಕುರಿತು ಕಂಪನಿಯು ಸಾಲಗಾರರಿಗೆ ಸರ್ಫೈಸಿ ಕಾಯ್ದೆಯ ಅಡಿ ನೋಟಿಸ್ ನೀಡಿದೆ. ಅಡಮಾನವಿಟ್ಟ ಆಸ್ತಿಗಳನ್ನು ಅಧಿಕೃತ ಅಧಿಕಾರಿಗಳು ಸ್ವಾಧೀನ ಪಡೆಸಿಕೊಂಡಿದ್ದು, ಈ ಕೆಳಗೆ ತಿಳಿಸಲಾದ ದಿನಾಂಕದಂದು ನೋಟಿಸ್ ನೀಡಿದೆ. ಈಗ ಕಂಪನಿಯು ಸ್ವಾಧೀನಕ್ಕೆ ಪಡೆದ ಆಸ್ತಿಗಳನ್ನು ಭದ್ರತಾ ಬಡ್ಡಿ (ಜಾರಿ) ನಿಯಮಗಳು 2002ರ ಸೆಕ್ಷನ್ 8 & 9ರಡಿ "ಎಲ್ಲಿದೆಯೋ ಹಾಗೇ" & "ಏನಿದೆಯೋ ಹಾಗೇ" ಆಧಾರದಡಿ ಮಾರಾಟ ಮಾಡಲು ನಿರ್ಧರಿಸಿದೆ.

ಇ–ಹರಾಜಿನ ದಿನಾಂಕ ಮತ್ತು ಸಮಯ: 17.12.2022, ಸಮಯ: ಬೆಳಗ್ಗೆ 11.00 ರಿಂದ ಮಧ್ಯಾಹ್ನ 12.00ರವರೆಗೆ (ಅನಿಯಮಿತ 5 ನಿಮಿಷಗಳ ಸ್ವಯಂ ವಿಸ್ತರಣೆಯೊಂದಿಗೆ)

ಇ–ಟೆಂಡರ್ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಸಮಯ: 16.12.2022ರಂದು ಸಂಜೆ 4ಕ್ಕೆ ಕ್ರಮ ಸಂಖ್ಯೆ 1: ಸಾಲಗಾರರು: ಶ್ರೀ ಎ.ಜಿ. ಉಮೇಶ, ತಂದೆ ಗಂಗಣ್ಣ, ಸಹ–ಸಾಲಗಾರರು: ಶ್ರೀಮತಿ ಟಿ.ಎಸ್. ಶೋಭಾ, ತಗಾದೆ ನೋಟಿಸ್ ದಿನಾಂಕ: 19.03.2022, ತಗಾದೆ ನೋಟಿಸ್ ಪ್ರಕಾರ ಪಡೆದ ಮೊತ್ತ (ಸಾಲದ ಸಂಖ್ಯೆ: 1851890001279) ರೂ. 23,90,484/– ದಿನಾಂಕ 19.03.2022ರಂತೆ ಜೊತೆಗೆ ಮುಂದಿನ ಬಡ್ಡಿ, ವೆಚ್ಚ ಮೆತ್ತು ಶುಲ್ಕ ಸೇರಿ, ಸ್ವಾಧೀನ ಪಡೆದ ದಿನಾಂಕ: 11.07.2022, ಪ್ರಸ್ತುತ ಬಾಕಿ ಮೊತ್ತ: ರೂ. 25,86,365/- ದಿನಾಂಕ 02.11.2022ರಂತೆ.

ಆಸ್ತಿಯ ವಿವರಣೆ: ಸ್ವತ್ತಿನ ಎಲ್ಲ ಭಾಗ–ವಿಭಾಗ ಸೇರಿ ಆಸ್ತಿ ಖಾನೆಶುಮಾರಿ ನಂ. 16/95, ಬಿಬಿಎಂಪಿ ಖಾತಾ ನಂ. 329, ಹಾರೋಹಳ್ಳಿ ಗ್ರಾಮ, ಯಶವಂತಮರ ಹೋಬಳಿ, ಬೆಂಗಳೂರು ಉತ್ತರ ತಾಲೂಕು, ಪ್ರಸ್ತುತ ಬಿಬಿಎಂಪಿ ವಾರ್ಡ್ ನಂ. 72 (ಹಾರೋಹಳ್ಳಿ) ವ್ಯಾಪ್ತಿಯಲ್ಲಿದೆ. ಅಳತೆ: ಪೂರ್ವ–ಪಶ್ಚಿಮ: 30 ಅಡಿ ಮತ್ತು ಉತ್ತರ–ದಕ್ಷಿಣ: 45 ಅಡಿ, ಒಟ್ಟು 1350 ಚದರ ಅಡಿ, ಚಕಬಂದಿ: ಪೂರ್ವ- ಆಸ್ತ್ರಿನಂ. 94, ಪಶ್ಚಿಮ: ಆಸ್ತ್ರಿನಂ. 96, ಉತ್ತರ: ಆಸ್ತ್ರಿನಂ. 67, ದಕ್ಷಿಣ: ರಸ್ತೆ

ಮೀಸಲು ಬೆಲೆ: ರೂ. 51,30,000/-, ಇಎಂಡಿ (ಮಿಸಲು ಬೆಲೆಯ 10%): ರೂ. 5,13,000/-, ಕನಿಷ್ಠ ಬಿಡ್ ಮೊತ್ತ ಹೆಚ್ಚಳ: ರೂ. 50,000/-ಕ್ಷಮ ಸಂಖ್ಯೆ 2: ಸಾಲಗಾರರು: ಶ್ರೀ ಎನ್. ಉಮೇಶ, ತಂದೆ ಕೆ.ಸಿ. ನರಸಿಂಹಯ್ಯ, ಸಹ ಸಾಲಗಾರರು: ಶ್ರೀಮತಿ ಯು.ಎನ್. ಸುಜಾತಾ, ಗಂಡ ಎನ್. ಉಮೇಶ, ತಗಾದೆ ನೋಟಿಸ್ ದಿನಾಂಕ: 11.08.2021, ತಗಾದೆ ನೋಟಿಸ್ ಪ್ರಕಾರ ಪಡೆದ ಮೊತ್ತ (ಸಾಲದ ಸಂಖ್ಯೆ: 1851870001174) ರೂ. 52,17,756/– ದಿನಾಂಕ 09.08.2021ರಂತೆ ಜೊತೆಗೆ ಮುಂದಿನ ಬಡ್ಡಿ ವೆಚ್ಚ ಮತ್ತು ಶುಲ್ಕೆ ಸೇರಿ, ಸ್ವಾಧೀನ ಪಡೆದ ದಿನಾಂಕ

27.04.2022, ಪ್ರಸ್ತುತ ಬಾಕಿ ಮೊತ್ತ: ರೂ. 61,05,398/– ದಿನಾಂಕ 02.11.2022ರಂತೆ. ಆಸ್ತಿಯ ವಿವರಣೆ: ಶಿಡ್ಯೂಲ್ ಎ: ಸ್ವತ್ತಿನ ಎಲ್ಲ ಭಾಗ—ವಿಭಾಗ ಸೇರಿ ಆಸ್ತಿ ಸೈಟ್ ನಂ. 19, ಬಿಬಿಎಂಪಿ ಖಾತಾ ನಂ. 19/12, ಬಿಬಿಎಂಪಿ ಪಿಐಡಿ ನಂ. 56—105—19/12, ಆಸ್ತಿ ನಂ. 24/2, ಸರ್ವೇ ನಂ. 24/2, 9ನೇ ಮುಖ್ಯ ರಸ್ತೆ, ಕತ್ರಿಗುಪ್ಪೆ, ಬಿಎಸ್ಕೆ 3ನೇ ಹಂತ, ಬೆಂಗಳೂರು. ಅಳತೆ: ಪೂರ್ವ-ಪಶ್ಚಿಮ: 60 ಅಡಿ ಮತ್ತು ಉತ್ತರ-ದಕ್ಷಿಣ: 30 ಅಡಿ, ಒಟ್ಟು 1800 ಚದೆರ ಅಡಿ, "ಪ್ರಸ್ತುತ ಬಿಬಿಎಂಪಿ ವ್ಯಾಪ್ತಿಯಲ್ಲಿದೆ. ಚಕಬಂದಿ:

ಪೂರ್ವ: ರಸ್ತ್ರಿ ಪಶ್ಚಿಮ: ಆಸ್ತ್ರಿ ನಂ. 24/1, ಉತ್ತರ: ಸೈಟ್ ನಂ. 20, ದಕ್ಷಿಣ: ಸೈಟ್ ನಂ. 18. ಶೆಡ್ನೂಲ್ ಬಿ: ಸ್ಥತಿನ ಎಲ್ಲ ಭಾಗ–ವಿಭಾಗ ಸೇರಿ ವಸತಿ ಅಪಾರ್ಟ್ಮೆಯೆಂಟ್ ಫ್ಲ್ಯಾಟ್ ಯುನಿಟ್ ನಂ. ಟಿಎಫ್–2, 2ಬಿಎಚ್ಕೆ, ಮೂರನೇ ಮಹಡಿ, ಬಹು ಮಹಡಿ ಕಟ್ಟಡ "ಎಸ್.ವಿ. ರೆಸಿಡೆನ್ಸಿ", ಅಳತೆ ವಿಸ್ತೀರ್ಣ 855 ಚದರ ಅಡಿ, ಜೊತೆಗೆ ಕಾರ್ ಪಾರ್ಕಿಂಗ್ ನೆಲ ಮಹಡಿಯಲ್ಲಿ ನಂ. ಟಿಎಫ್–2, ಜೊತೆಗೆ 160 ಜದರ ಅಡಿ ಅವಿಭಜಿತ ಪಾಲು, ಹಕ್ಕೆ ಮತ್ತು ಆಸ್ತಿಯು ಶೆಡ್ಯೂಲ್ ಎ ಆಸ್ತಿಯೊಂದಿಗೆ ಹೊಂದಿದೆ.

ಮೀಸಲು ಬೆಲೆ: ರೂ. 60,71,000/-, ಇಎಂಡಿ (ಮಿಸಲು ಬೆಲೆಯ 10%): ರೂ. 6,07,000/-, ಕನಿಷ್ಠ ಬಿಡ್ ಮೊತ್ತ ಹೆಚ್ಚಳ: ರೂ. 50,000/-

ಕ್ರಮ ಸಂಖ್ಯೆ 3: ಸಾಲಗಾರರು: ದಿ. ಓ.ಎಸ್. ಷಣ್ಮುಗಂ, ಸಹ ಸಾಲಗಾರರು 1: ಶ್ರೀಮತಿ ಎಸ್. ಮಲರ (ದಿ. ಓ.ಸಿ ಷಣ್ಮುಗಂ ಅವರ ಕಾನೂನ ್ಗುತ್ತರಾಧಿಕಾರಿಗಳು), ಗಂಡ, ದಿ. ಟಿ.ಸಿ. ಷಣ್ಣುಗಂ, ಎಸ್. ದಿವ್ಯಾ (ದಿ. ಓ.ಸಿ ಷಣ್ಣುಗಂ ಅವರ ಕಾನೂನು ಉತ್ತರಾಧಿಕಾರಿಗಳು). ತಗಾದೆ ನೋಟಿಸ್ ದಿನಾಂಕ: 24.03.2022, ತಗಾದೆ ನೋಟಿಸ್ ಪ್ರಕಾರ ಪಡೆದ ಮೊತ್ತ (ಸಾಲದ ಸಂಖ್ಯೆ: 18511860001042 & 1851816001227) ರೂ. 27,44,967/–& ರೂ. 8,08, 497/– ದಿನಾಂಕ 22.03.2022ರಂತೆ ಜೊತೆಗೆ ಮುಂದಿನ ಬಡ್ಡಿ, ವೆಚ್ಚ ಮತ್ತು ಶುಲ್ಕ ಸೇರಿ, ಸ್ವಾಧೀನ ಪಡೆದ ದಿನಾಂಕ: 03.08.2022, ಪ್ರಸ್ತುತ ಬಾಕಿ ಮೊತ್ತ: ರೂ. 28,74,669/– & ರೂ. 8,68,305/– ದಿನಾಂಕ 05.11.2022ರೆಂತೆ.

ಆಸ್ತಿಯ ವಿವರಣೆ: ಸ್ವತ್ತಿನ ಎಲ್ಲೆ ಭಾಗ–ವಿಭಾಗ ಸೇರಿ ಸ್ಥಿರಾಸ್ತಿ ಸೈಟ್ ನಂ. 52ರ ಪೂರ್ವ ಭಾಗ, ಸರ್ವೇ ನಂ. 49/12, ಕಾಮಾಕ್ಷಿ ಪಾಳ್ ಗ್ರಾಮ, ಸಾನೆಗುರವನಹಳ್ಳಿ ದಾಖಲೆ, ಯಶವಂತಪುರ ಹೋಬಳಿ, ಬೆಂಗಳೂರು ಉತ್ತರ ತಾಲೂಕು, ಪ್ರಸ್ತುತ ಬಿಬಿಎಂಪಿ, 4ನೇ ಜೆ–ಕ್ರಾಸ್ ಸಣ್ಣಕ್ಷೆಬಾಯಲು, ವೃಷಭಾವತಿನಗರ, ಹಳೇ ವಾರ್ಡ್ ನಂ. 17, ಹೊಸ ವಾರ್ಡ್ ನಂ. 102, ಬಿಬಿಎಂಪಿ ಪಿಐಡಿ ನಂ. 102–ಡಬ್ಲ್ಯೂ114–10, ಪುರಸಭೆ ನಂ. 10 ಜೆಕಬಂದಿ: ಪೂರ್ವ: ಆಸ್ತಿ ನಂ. 35, ಈಗ ಖಾಸಗಿ ಆಸ್ತಿ, ಪಶ್ಚಿಮ: ಇದೇ ಆಸ್ತಿಯ ಉಳಿದ ಪಶ್ಚಿಮ ಭಾಗ (ಭಾಸ್ಥರ ಅವರ ಮನೆ), ಉತ್ತರ: ಸೈಟ್ ನಂ. 51, ದಕ್ಷಿಣ: ರಸ್ತೆ, ಅಳತೆ: ಪೂರ್ವ–ಪಶ್ಚಿಮ: 15 ಅಡಿ ಮತ್ತು ಉತ್ತರ–ದಕ್ಷಿಣ: 40 ಅಡಿ, ಒಟ್ಟು 600 ಚದರ ಅಡಿ,

ಮೀಸಲು ಬೆಲೆ: ರೂ. 64,90,000/-, ಇಎಂಡಿ (ಮಿಸಲು ಬೆಲೆಯ 10%): ರೂ. 6,49,000/-, ಕನಿಷ್ಠ ಬಿಡ್ ಮೊತ್ತ ಹೆಚ್ಚಳ: ರೂ. 50,000/-

ಕ್ರಮ ಸಂಖ್ಯೆ 4: ಸಾಲಗಾರರು: ಶ್ರೀ ಎನ್. ಮುರಳೀಧರ, ತಂದೆ ಎಂ. ನಾರಾಯಣಪ್ಪ, ಸಹ ಸಾಲಗಾರರು: ಶ್ರೀಮತಿ ಎಂ. ಚೈತ್ರಾ, ಗಂಡ ಎನ್. ಮುರಳೀಧರೆ. ತಗಾದೆ ನೋಟಿಸ್ ದಿನಾಂಕ: 24.03.2022, ತಗಾದೆ ನೋಟಿಸ್ ಪ್ರಕಾರ ಪಡೆದ ಮೊತ್ತ (ಸಾಲದ ಸಂಖ್ಯೆ: 1851816001318) ರೂ. 16,89,283/–, ದಿನಾಂಕ 22.03.2022ರಂತೆ ಜೊತೆಗೆ ಮುಂದಿನ ಬಡ್ಡಿ, ವೆಚ್ಚ ಮತ್ತು ಶುಲ್ಕ್ ಸೇರಿ, ಸ್ವಾಧೀನ ಪಡೆದ ದಿನಾಂಕ 03.08.2022, ಪ್ರಸ್ತುತ ಬಾಕಿ ಮೊತ್ತ: ರೂ. 18,41,936/- ದಿನಾಂಕ 02.11.2022ರಂತೆ.

ಆಸ್ತಿಯ ವಿವರಣೆ: ಸೈತ್ರಿನ ಎಲ್ಲ ಭಾಗ-ವಿಭಾಗ ಸೇರಿ ಸೈಟ್ ನಂ. 38-ಬಿ (ಹಳೇ ಸೈಟ್ ನಂ. 38), ಪ್ರಸ್ತುತ ಆಸ್ತಿ ನಂ. 281, ಹೊಸ ವಿ.ಪಿ బాతా నం. 521, ಹಳೇ ವಿ.ಪಿ. ಖಾತಾ నం. 75, ಪ್ರಸ್ತುತ ಬಿಬಿಎಂಪಿ ಖಾತಾ నం. 1253/600/521/281, ಸರ್ವೇ నం. 75, ಕೋತನೂರು ದಾಖಲೆ (ಹಕ್ಕು ಪತ್ರ), ಉತ್ತರಹಳ್ಳಿ ಹೋಬಳಿ, ಬೆಂಗಳೂರು ದಕ್ಷಿಣ ತಾಲೂಕು, ಪ್ರಸ್ತುತ ಬಿಬಿಎಂಪಿ ವ್ಯಾಪ್ತಿ, ವಾರ್ಡ್ ನಂ. 194 (ಗೊತ್ತಿಗೆರೆ), ಚಕಬಂದಿ: ಪೂರ್ವ: ಸೈಟ್ ನಂ. 64, ಪಶ್ಚಿಮ: ರಸ್ತೆ, ಉತ್ತರ: ಸೈಟ್ ನಂ. 39, ದಕ್ಷಿಣ: ಸೈಟ್ ನಂ. 38–ಎ, ಅಳತೆ: ಪೂರ್ವ–ಪಶ್ಚಿಮ: 50 ಅಡಿ ಮತ್ತು ಉತ್ತರ–ದಕ್ಷಿಣ: 15 ಅಡಿ, ಒಟ್ಟು 750 ಚದರ ಅಡಿ ಜೊತೆಗೆ ಕಟ್ಟಡ ಹೊಂದಿದೆ.

ಮೀಸಲು ಬೆಲೆ: ರೂ. 89,50,000/-, ಇಎಂಡಿ (ಮಿಸಲು ಬೆಲೆಯ 10%): ರೂ. 8,95,000/-, ಕನಿಷ್ಠ ಬಿಡ್ ಮೊತ್ತ ಹೆಚ್ಚಳ: ರೂ. 50,000/-

ಕ್ರಮ ಸಂಖ್ಯೆ 5: ಸಾಲಗಾರರು: ಶ್ರೀ ಸಿ. ಸರವಣನ್, ತಂದೆ ಚಿನ್ನರಾಜು, ಸಹ-ಸಾಲಗಾರರು 1: ಶ್ರೀಮತಿ ಎಸ್. ಈತಾ, ಗಂಡ ಸಿ. ಸರವಣನ್, ಸಹ ಸಾಲಗಾರರು 2: ಶ್ರೀ್ ಎಸ್. ನವೀನ್ ಕುಮಾರ, ತಂದೆ ಸಿ. ಸರವಣನ್. ತಗಾದೆ ನೋಟಿಸ್ ದಿನಾಂಕ: 06.05.2022, ತಗಾದೆ ನೋಟಿಸ್ ಸ್ತಕಾರ ಪಡೆದ ಮೊತ್ತ (ಸಾಲದ ಸಂಖ್ಯೆ: 1851816000961) ರೂ. 56,21,345/–, ದಿನಾಂಕ 06.05.2022ರಂತೆ ಜೊತೆಗೆ ಮುಂದಿನ ಬಡ್ಡಿ ವೆಚ್ಚ ಮತ್ತು ಶುಲ್ಪ ಸೇರಿ, ಸಾಧೀನ ಪಡೆದ ದಿನಾಂಕ: 02.09.2022, ಪಸುತ ಬಾಕಿ ಮೊತ್ತ: ರೂ. 60,67,301/– ದಿನಾಂಕ 05.11.2022ರಂತೆ ಆಸ್ಥಿಯ ವಿವರಣೆ: ಸ್ವತ್ತಿನ ಎಲ್ಲ ಭಾಗ–ವಿಭಾಗ ಸೇರಿ ಸೈಟ್ ನಂ. 18, ಬಿಬಿಎಂಪಿ ಖಾತಾ ನಂ. 1726, ಮರಸಭೆ ನಂ. 205, ಸರ್ವೇ ನಂ. 78/4, ಕೃಷಿಯಿಂದ ಕೃಷಿಯೇರ ಉದ್ದೇಶಕ್ತಾಗಿ ಬೆಂಗಳೂರು ಜಿಲ್ಲೆ, ಉಪ ಆಯುಕ್ತರಿಂದ ದಿನಾಂಕ 02–04–2016ರಂದು ಅನುಮೋದಿಸಲ್ಪಟ್ಟ ವರ್ಗೀಕೃತ ಆದೇಶ ನೆಂ. ಎಎಲ್ಎನ್(ಇವಿಎಚ್) ಎಸ್ಆರ್ 112/2015–16, ವರ್ತೂರು ಗ್ರಾಮ, ವರ್ತೂರು ಹೋಬಳಿ, ಬೆಂಗಳೂರು ಪೂರ್ವ ತಾಲೂಕು, ಪ್ರಸ್ತುತ ಬಿಬಿಎಂಪಿ ವ್ಯಾಪ್ತಿಯಲ್ಲಿದೆ. ಅಳತೆ: ಪೂರ್ವ–ಪಕ್ಷಿಮ: 41 ಅಡಿ ಮತ್ತು ಉತ್ತರ–ದಕ್ಷಿಣ: 30 ಅಡಿ, ಒಟ್ಟು 1,230 ಚದರ ಅಡಿ, ಚಕಬಂದಿ: ಪೂರ್ವ: ಸೈಟ್ ನಂ. 09, ಪಟ್ಟಮ: 25 ಅಡಿ ರಸ್ತೆ, ಉತ್ತರ: ಸೈಟ್ ನಂ. 17, ದಕ್ಷಿಣ: ಸೈಟ್ ನಂ. 19.

ಮೀಸಲು ಬೆಲೆ: ರೂ. 1,13,83,000/-, ಇಎಂಡಿ (ಮಿಸಲು ಬೆಲೆಯ 10%): ರೂ. 11,38,300/-, ಕನಿಷ್ಠ ಬಿಡ್ ಮೊತ್ತ ಹೆಚ್ಚಳ: ರೂ. 1,00,000/ ಇ–ಹರಾಜು ಪ್ರಕ್ರಿಯೆಗಾಗಿ ಮೇ. 4ಕ್ಲೋಸರ್, ಶ್ರೀ ಯು. ಸುಬ್ಬರಾವ್ & ಶ್ರೀ ಭಾರತಿ ರಾಜಾ –8142000735, 8142000061

ಆಸ್ತಿ ಪರಿಶೀಲನೆಗಾಗಿ ಆಸಕ್ತ ಬಿಡ್ದಾರರು ರೆಪ್ಕೊ ಹೋಮ್ ಫೈನಾನ್ಸ್ ಲಿಮಿಟೆಡ್, ಬನಶಂಕರಿ ಶಾಖೆ, ಶಾಖಾ ಮುಖ್ಯಸ್ಥ ಅವರನ್ನು ಕೆಲಸ ದಿನದಲ್ಲಿ ಸಮಯ ಬೆಳಗ್ಗೆ 10 ರಿಂದ ಸಂಜೆ 5ರೊಳಗೆ ಸಂಪರ್ಕಿಸಿ. ಸಂಪರ್ಕ ಸಂಖ್ಯೆ (080), 26712341 & 9035049444.

ದಿನಾಂಕ: 07-11-2022 ಸಹಿ/-ಅಧಿಕೃತ ಅಧಕಾರಿ ರೆಮ್ಕೊ ಹೋಂ ಫೈನಾನ್ಸ್ ಲಿಮಿಟೆಡ್

ಸಾರ್ವಜನಿಕ ಪ್ರಕಟಣೆ

ತಿಳಿಸುವುದೇನೆಂದರೆ, ನನ್ನ ಕಕ್ಷಿದಾರರಾದ ಮೆ ಬಾಸು ಅಸೋಸಿಯೇಟ್ಸ್, ಅದರ ಪಾಲುದಾರರಾದ (ಎ). ಶ್ರೀ ಸುಕೇಶ್ ಎನ್.ಪಿ. ಬಿನ್ ಶ್ರೀ ಪಟ್ಟಮಹಾದೇವ, ವಾಸ: ನೆರಳಿಕೆರೆ ಗ್ರಾಮ, ಅರಕೆರೆ ಹೋಬಳಿ, ಶ್ರೀರಂಗಪಟ್ಟಣ ತಾಲ್ಲೂಕು, ಮಂಡ್ಯ ಜಿಲ್ಲೆ-57145, (ಬಿ). ಶ್ರೀ **ನಂದೀ**ಶ ಹೆಚ್.ಜೆ. ಬಿನ್ ಶ್ರೀ ಜಯದೇವಯ್ಯ, ವಾಸ: ಅಡಿಗೆಹಳ ಗ್ರಾಮ, ಗೋಣಿ ತುಮಕೂರು ಹೋಬಳಿ, ತುರುವೇಕೆರೆ ತಾಲ್ಲೂಕು, ತುಮಕೂರು ಜಿಲ್ಲೆ-572227, (ಸಿ). ಶ್ರೀ ಬೆ.ರೇಗೌಡ ಎಂ. ಬಿನ್ ಬಿ.ಎಂ. ಮುನಿರಾಜು. ವಾ ನಂ.221, ಆಂಜನೇಯ ದೇವಸ್ಥಾನದ ಹತ್ತಿರ, ತಿಪ್ಪೇನಹಳ್ಳಿ, ನಾಗಸಂದ್ರ ಅಂಚೆ, ಬೆಂಗಳೂರು–560073 ಮತ್ತು (ಡಿ) ಶ್ರೀ ಅಶೋಕ್ ಪಿ. ಬಿನ್ ಲೇಟ್ ಆರ್. ತಿಮ್ಮೇಗೌಡ, ವಾ ಚಿಕ್ಕಬೆಳವಂಗಲ, ದೊಡ್ಡಬೆಳವಂಗಲ ಹೋಬಳಿ, ದೊಡ್ಡಬಳ್ಳಾಮರ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ–561204 ರವರುಗಳು ಈ ಕೆಳಗೆ ನಮೂದು ಮಾಡಿರುವ ಷೆಡ್ಕೂಲ್ ಸ್ಪತ್ತನ್ನು ಅದರ ಮಾಲೀಕರಾದ ಶ್ರೀ ಮನೋಜ್ ಜೈನ್, ಬಿನ್ ಲೇಟ್ ಶಾಂತಿಲಾಲ್ ಜೈನ್, ವಾಸ: ನಂ.401, 4ನೇ ಮಹಡಿ, ಎಸ್.ಆರ್.ಆರ್. ರಸಿಡೆನ್ಸಿ, ಸತ್ಯಸಾಯಿ ಎನ್ಡೇವ್, ಶೋಭ ಕನ್ವೆನ್ಷನ್ ಗಾರ್ಡನ್ ಹಿಂಭಾಗ, ಎಂ.ಡಿ.ಫಾರಂ ರಸ್ತೆ, ತಿರುಮಲಗಿರಿ ಹೈದರಾಬಾದ್, ತೆಲಂಗಾಣ-500011 ಇವರಿಂದ ಶುದ ್ಲ್ರ್ ಯಕ್ಕೆ ಖರೀದಿ ಮಾಡಲು ಒಪ್ಪಿಕೊಂಡಿರುತ್ತಾರೆ, ಆದರೆ ಪಡ್ಯೂಲ್ ಸ್ವತ್ತಿನಲ್ಲಿ ಯಾವುದೇ ರೀತಿಯಾದ ಹಕ್ಕು, ಹಿತಾಸಕ್ತಿ, ಕ್ಷೇಮು, ತಂಟು-ತಕರಾರು ಅಥವಾ ಮಾರಾಟದ ಬಗ್ಗೆ ಆಕ್ಷೇಪಣೆಗಳೇನಾದರೂ ಯಾರಿಂದಲಾದರೂ ಇದ್ದಲ್ಲಿ, ಅಂತಹವರುಗಳು, ಈ ಕೆಳಗೆ ರುಜು ಮಾಡಿರುವವರ ವಿಳಾಸಕ್ಕೆ ದಾಖಲಾತಿಗಳೊಂದಿಗೆ ಲಿಖಿತ ಮೂಲಕ ಇಂದಿನಿಂದ ಈ 7 ದಿನಗಳ ಒಳಗಾಗಿ ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸತಕ್ಕದ್ದು. ಸದರಿ ಅವಧಿಯಲ್ಲಿ ಯಾವುದೇ ರೀತಿಯಾದ ತಕರಾರು / ಆಕ್ಷೇಪಣೆಗಳೇನೂ ಬರದಿದ್ದ ಪಕ್ಷದಲ್ಲಿ, ಷೆಡ್ಕೂಲ್ ಸ್ವತ್ತಿನ ಕ್ರಯದ ಬಗ್ಗೆ ಯಾವುದೇ ತಕರಾರಿಲ್ಲವೆಂದು ಭಾವಿಸಿ, ನನ್ನ ಕಕ್ಕಿದಾರರುಗಳು ಪರಿಗಣಿಸಿ ಸದರಿಯವರೊಂದಿಗೆ ಷೆಡ್ಯೂಲ್ ಸ್ವತ್ತಿನ ಕ್ರಯದ ವ್ಯವಹಾರವನ್ನು ಮೂರ್ಣಗೊಳಿಸುತ್ತಾರೆ. ತದ ನಂತರ ಆಕ್ಷೇಪಣೆಗಳಿಗೆ ಯಾವುದೇ ರೀತಿಯ ಮಾನ್ಯತೆ ಇರುವುದಿಲ್ಲವೆಂದು ತಿಳಿಯುವುದು.

ಬೆಂಗಳೂರು ಜಿಲ್ಲೆ, ಬೆಂಗಳೂರು ದಕ್ಷಿಣ ತಾಲ್ಲೂಕು, ತಾವರೆಕೆರೆ ಹೋಬಳಿ, ಹಾಲಿ ಚೆನ್ನೆನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಚೆನ್ನೆನಹಳ್ಳಿ ಗ್ರಾಮ, ಮಾನ್ಯ ವಿಶೇಷ ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆರವರು ದಿನಾಂಕ: 23/10/1981ರಂದು ಆದೇಶಿಸಲಾಗಿರುವ ಆದೇಶ ಸಂಖ್ಯೆ ಬಿ.ಡಿಸ್. ಎಎಲ್ಎನ್.ಎಸ್.ಆರ್.140/81-82ರಂತೆ ಭೂ ಪರಿವರ್ತಿಸಲಾಗಿರುವ ಚನ್ನೇನಹಳ್ಳಿ ಗ್ರಾಮದ ಸರ್ವೆ ನಂ.15/2, 15/3, ಮತ್ತು 15/4 ರಲ್ಲಿ ಸರ್ವೆ ನಂ.15/2, 15/3, ಮತ್ತು ವಿಂಗಡಿಸಲಾಗಿರುವ ನಿವೇಶನಗಳ ಪ್ರಕಿ ವಾಸದ ನಿವೇಶಸ ಸಂಖ್ಯೆ-26, ಆರ್.ಡಿ.ಪಿ.ಆರ್.ಸ್ಪತ್ತಿನ ಸಂಖ್ಯೆ: 15020030017 00300059, ವಿ.ಪಿ.ಖಾತಾ ನಂ. 54/45/56/26, ಹಳೆ ವಿ.ಪಿ.ಖಾತಾ ನಂ. 45/56/26, ಹಳೇ ಹೌಸ್ಲ್ ನಂ.42ರ ಖಾಲಿ ನಿವೇಶನ ಹಾಗೂ ಸುತ್ತಲೂ ಕಾಂಪೌಂಡ್ ಉಳ್ಳ ಸೃತ್ತಿಗೆ ಚೆಕ್ಕು ಬಂದಿ: ಮಾರ್ವಕ್ಕಿ- ಸೃತ್ತಿನ ಸಂಖ್ಯೆ27 ಮತ್ತು 28, ಪಶ್ಚಿಮಕ್ಕೆ-ಸೃತ್ತಿನ ಸಂಖ್ಯೆ21, ಉತ್ತರಕ್ಕೆ ಮಾಗಡಿ ಮುಖ್ಯರಸ್ತೆ ಮತ್ತು ದಕ್ಷಿಣಕ್ಕೆ- ಇದೇ ಬಡಾವಣೆ ಪೈಕಿ ಬೇರೆಯವರ ಸ್ವತ್ತು.

ಎಂ. ರಾಮಚಂದ್ರಪ್ಪ, ವಕೀಲರು ನಂ.73/1, 27ನೇ ಅಡ್ಡರಸ್ತೆ, ಕಬ್ಬನ್ ಪೇಟೆ, ಮುಖ್ಯರಸ್ತೆ, ಬೆಂಗಳೂರು–560002. ಮೊಬೈಲ್ ನಂ: 9845826988

🗖 ಪೇಜ್ ಇಂಡಸ್ಟ್ರೀಸ್ ಲಿಮಿಟೆಡ್

ಕಾರ್ಮೋರೇಟ್ ಮತ್ತು ನೋಂದಾಯಿತ ಕಛೇರಿ: 7ನೇ ಮಹಡಿ, ಉಮಿಯ ಬಿಸೆನೆಸ್ ಬೇ-ಟವರ್-1, ಸೆಸ್ನ ಬಿಸೆನೆಸ್ ಪಾರ್ಕ್, ವರ್ತೂರು ಹೋಬಳಿ, ಹೊರ ವರ್ತುಲ ರಸ್ತೆ, ಬೆಂಗಳೂರು-560103. ದೂರವಾಣಿ: 080-4945 4545. www.jockey.in | info@jockeyindia.com | CIN: L18101KA1994PLC016554

30 ಸೆಪ್ಟೆಂಬರ್ 2022 ರ ಪ್ರಕಾರ ಲೆಕ್ಕಪರಿಶೋಧನೆಯಾಗದ 3 ತಿಂಗಳ ಮತ್ತು 6 ತಿಂಗಳ ಆರ್ಥಿಕ ಫಲಿತಾಂಶದ ಸಾರ (೯೮ಕ್ಷ					(₹ಲಕ್ಷಗಳಲ್ಲಿ)	
ವಿವರಗಳು	30ನೇ ಸೆಪ್ಟೆಂಬರ್ 2022 ಕ್ಕೆ ಕೊನೆಯಾಗಿರುವ 3 ತಿಂಗಳು	ಕೊನೆಯಾಗಿರುವ ಹಿಂದಿನ 3 ತಿಂಗಳು 30ನೇ ಜೂನ್ 2022	ಅನುಗುಣವಾಗಿ ಕೊನೆಯಾಗಿರುವ 3 ತಿಂಗಳು 30 ನೇ ಸೆಪ್ಟೆಂಬರ್ 2021	ಪ್ರಸ್ತುತ ಅವಧಿಯಲ್ಲಿ ಕೊನೆಯಾಗಿರುವ 30ನೇ ಸೆಪ್ಟೆಂಬರ್ 2022 6ತಿಂಗಳ ಅಂಕಿ ಆಂಶಗಳು	ಹಿಂದಿನ ಅವಧಿಯಲ್ಲಿ ಕೊನೆಯಾಗಿರುವ 30ನೇ ಸೆಪ್ಟೆಂಬರ್ 2021 6ತಿಂಗಳ ಅಂಕಿ ಆಂಶಗಳು	ಕೊನೆಯಾಗಿರುವ ವರ್ಷಕ್ಕೆ 31ನೇ ಮಾರ್ಚ್ 2022
ಕಾರ್ಯಾಚರಣೆಗಳಿಂದ ಬಂದ ಒಟ್ಟು ಆದಾಯ	1,25,501.96	1,34,126.70	1,08,401.02	2,59,628.66	1,58,554.66	3,88,646.47
ಅವಧಿಯಲ್ಲಾದ ನಿವ್ವಳ ಲಾಭ/(ನಷ್ಟ) (ತೆರಿಗೆ, ಅಸಾಧಾರಣ ಮತ್ತು / ಅಥವಾ ಅಸಾಮಾನ್ಯ ಸರಕುಗಳು ಮುನ್ನ)	21,254.35	27,455.81	21,482.13	48,710.16	22,933.57	70,877.17
ಅವಧಿಯಲ್ಲಾದ ತೆರಿಗೆಯ ಮೊದಲಿನ ನಿವ್ವಳ ಲಾಭ/(ನಷ್ಟ), (ಅಸಾಧಾರಣ ಮತ್ತು / ಅಥವಾ ಅಸಾಮಾನ್ಯ ಸರಕುಗಳ ನಂತರ)	21,254.35	27,455.81	21,482.13	48,710.16	22,933.57	70,877.17
ಅವಧಿಯಲ್ಲಾದ ತೆರಿಗೆಯ ನಂತರದ ನಿವ್ವಳ ಲಾಭ/(ನಷ್ಟ), (ಅಸಾಧಾರಣ ಮತ್ತು / ಅಥವಾ ಅಸಾಮಾನ್ಯ ಸರಕುಗಳ ನಂತರ)	16,212.86	20,703.62	16,048.69	36,916.48	17,143.57	53,653.11
ಅವಧಿಯಲ್ಲಿ ಬಂದ ಸಮಗ್ರ ಆದಾಯ (ಅವಧಿಯಲ್ಲಾದ ತೆರಿಗೆಯ ನಂತರದ ಲಾಭ/ನಷ್ಟ ಮತ್ತು ತೆರಿಗೆಯ ನಂತರದ ಸಮಗ್ರ ಆದಾಯ)	16,413.11	20,749.28	16,025.15	37,162.39	17,201.80	53,835.73
ಸ್ಥಿರ ಷೇರು ಬಂಡವಾಳ	1,115.39	1,115.39	1,115.39	1,115.39	1,115.39	1,115.39
ಹಿಂದಿನ ವರ್ಷದ ಲೆಕ್ಕ ಪರಿಶೋಧನೆಯಾದ ಬ್ಯಾಲೆನ್ಸ್ ಷೀಟಿನಲ್ಲಿ ತೋರಿಸಿದಂತೆ ಮೀಸಲುಗಳು (ಮನರ್ ಮೌಲ್ಯೀಕರಣಗೊಂಡ ಮೀಸಲುಗಳನ್ನು ಹೊರತುಪಡಿಸಿ)						1,07,747.19
ಮುಂದುವರಿಸಿದ ಹಾಗೂ ಮುಕ್ತಾಯಗೊಳಿಸಿದ ಕಾರ್ಯಾಚರಣೆಗಳಿಂದ ಷೇರು (ಪ್ರತಿ 10 ರೂ. ಬೆಲೆಯ) ಗಳಿಸಿದ ಆದಾಯ						
ಅ) ಮೂಲಭೂತ	145.36	185.62	143.88	330.98	153.70	481.03
ಆ) ತಿಳಿಗೊಳಿಸಿದ	145.36	185.62	143.88	330.98	153.70	481.03

ಟಿಪಣಿ

ಮೇಲಿನ ಮಾಹಿತಿಯು ರೆಗ್ಯುಲೇಷನ್ 33 ನೇ ಸೆಬಿ (ಲಿಸ್ಟಿಂಗ್ ಅಂಡ್ ಅದರ್ ಡಿಸ್ಕ್ಲೋಜರ್ ರಿಕ್ಷೈರೈಂಟ್ಸ್) ರೆಗ್ಯುಲೇಷನ್ಸ್, 2015ರನ್ವಯ ಸ್ಟಾಕ್ ವಿನಿಮಯ ಕೇಂದ್ರಕ್ಕೆ ಸಲ್ಲಿಸಿದ ಲೆಕ್ಕ ಪರಿಶೋಧನೆಯಾಗದ ವಿವರವಾದ ತ್ರೈಮಾಸಿಕ ಆರ್ಥಿಕ ಫಲಿತಾಂಶವಾಗಿದೆ. ಲೆಕ್ಷಪರಿಶೋಧನೆಯಾಗದ ಆರ್ಥಿಕ ಫಲಿತಾಂಶದ ಪೂರ್ಣ ವಿವರಗಳು ನ್ಯಾಷನಲ್ ಸ್ಪಾಕ್ ಎಕ್ಸ್ಚೇಂಜ್ ಆಫ್ ಇಂಡಿಯಾ ಲಿಮಿಟೆಡ್ ವೆಬ್ಸ್ಟೆಟ್(www.nseindia.com), ಬಾಂಬೆ ಸ್ಟಾಕ್ ಎಕ್ಕ್ ಜೇಂಜ್ ಲಿಮಿಟೆಡ್ ವೆಬ್ ಸೈಟ್ (www.bseindia.com) ಮತ್ತು ಕಂಪನಿಯ ವೆಬ್ ಸೈಟ್ (www.jockeyindia.com) ನಲ್ಲಿ ದೊರೆಯುತ್ತದೆ.

ಮೇಲ್ನಂಡ ವಿವರವಾದ ಆರ್ಥಿಕ ಫಲಿತಾಂಶಗಳ ಸಾರಗಳನ್ನು ಲೆಕ್ನ ಪರಿಶೋಧನಾ ಸಮಿತಿಯು ಪರಿಶೀಲಿಸಿದೆ ಮತ್ತು ದಿನಾಂಕ: 10ನೇ ನವೆಂಬರ್, 2022 ರಂದು ನಡೆದ ಕಂಪನಿಯ ನಿರ್ದೇಶಕರ ಸಭೆಯಲ್ಲಿ ಅನುಮೋದಿತವಾಗಿದೆ.

ಸ್ಥಳ: ಬೆಂಗಳೂರು ದಿನಾಂಕ: 10 ನವೆಂಬರ್ 2022

ಪೇಜ್ ಇಂಡಸ್ಟೀಸ್ ಪರವಾಗಿ (ಸಹಿ/–) ವಿ ಎಸ್ ಗಣೇಶ್ ವ್ಯವಸ್ಥಾಪಕ ನಿರ್ದೇಶಕರು ಡಿಐಎನ್ ನಂ. 07822261



ದಿ ಭಾವಸಾರ ಕೃತ್ರಿಯ ಕೋ-ಅಪರೇೞವ್ ಬ್ಯಾಂಕ್ ಅಮಿಟೆಡ ಪ್ರಧಾನ ಕಛೇರಿ: "ಸಹಕಾರ ಸದನ" ನಂ.63/67, 24ನೇ ಕ್ರಾಸ್, ಕಿಲಾರಿ ರಸ್ತೆ, ಬೆಂಗಳೂರು – 560053. ದೂ:080- 22972781/82

ಸ್ಥಿರ ಸ್ವತ್ತುಗಳ ಸ್ವಾಧೀನತೆ ಬಗ್ಗೆ ಪ್ರಕಟಣೆ 8(1) ರ ನಿಯಮ ಅನ್ನಯ ಸೆಕ್ಕೂರಿಟಿ ಇಂಟರೆಸ್ಟ್ (ಎನ್ಫೋರ್ಸ್ ಮೆಂಟ್) ನಿಯಮಗಳು, 2002

ಕೆಳ ಸಹಿದಾರರು ದಿ ಭಾವಸಾರ ಕೃತ್ತಿಯ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಸಹಕಾರ ಸದನ" ನಂ.63/67, 24ನೇ ಅಡ್ಡರಸ್ತೆ, ಕಿಲಾರಿ ರಸ್ತೆ, ಬೆಂಗಳೂರು – 560053. ಇದರ ಭಿರಾರ ಹೊಂದಿದ ಅಧಿಕೃತ ಅಧಿಕಾರಿಯಾಗಿದ್ದು, ಸೆಕ್ಯೂರಿಟೈಸೇಷನ್ ಅಂಡ್ ರಿಕನ್ಸ್ಟ್ರಾಕ್ಷನ್ ಆಪ್ .ನಾನ್ಸ್ಯಾಯಲ್ ಅಸೆಟ್ಸ್ . ೈನಾನ್ಸ್ ಅಸೇಶ್ಗ್ಗೆ ಆಂಡ್ ಎನ್ಫ್ ಫ್ ಸ್ಟ್ ಪಿಂಟ್ ಆಪ್ ಸೆಕ್ಯೂರಿಟಿ ಇಂಟರೆಸ್ಡ್ ಎನ್ಫ್ ಫೀರ್ಸ್ ಮೆಂಟ್) ಕಾಯಿದೆ 2002.ಇದರ ಅನ್ವಯ ಮತ್ತು 2002ರ ಸೆಕ್ಯೂರಿಟಿ ಇಂಟರೆಸ್ಟ್ ಎನ್ಫ್ ಫೀರ್ಸ್ ಮೆಂಟ್) ನಿಯಮಗಳ ನಿಯಮ 9ನ್ನು ಓದಿಕೊಂಡಂತೆ ಈ ಕೆಳಕಂಡ ಸಾಲಗಾರರಿಗೆ ಸಾಲ ಶಿರುಪಾವತಿಸಲು ತಗಾದೆ ಸೂಚನೆಯನ್ನು ನೀಡಲಾಗಿತ್ತು ಸಾಲಗಾರರು ಸಾಲದ ಹಣವನ್ನು ಮರುಪಾವತಿ ಮಾಡಲಿಲ್ಲವಾದ್ದರಿಂದ ಸಾಲಗಾರರಿಗೆ ಮತ್ತು ಸಮಸ್ತ ಸಾರ್ವಜನಿಕರಿಗೆ ಈ ಮೂಲಕ ಸೂಚಿಸುವುದೇನೆಂದರೆ ಸದರಿ ನಿಯಮದ ನಿಯಮ 9ನ್ನು ಓದಿಕೊಂಡಂತೆ ಸದರಿ ಆಕ್ಟ್ ಪ್ರಕರಣ 13(4)ರ ನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕೆಳಗೆ ವಿವರಿಸಲಾಗಿರುವ ಸ್ವತ್ತಗಳನ್ನು ಕೆಳಸಹಿದಾರರು ಚಪಡಿಸಿಕೊಂಡಿರುತ್ತಾರೆ. ನಿರ್ಧಷ್ಟವಾಗಿ ಸಾಲಗಾರರಿಗೆ, ಕಾನೂನುಬದ್ಧ ಉತ್ತರಾದಿಕಾರಿಗಳಿಗೆ ಮತ್ತು ಮಸ್ತ ಸಾರ್ವಜನಿಕರಿಗೆ ಈ ಮೂಲಕ ಎಚ್ಚರಿಕೆ ನೀಡುವುದೇನೆಂದರೆ ಯಾರೂ ಸದರಿ ಸ್ವತ್ತಿನ ಬಗ್ಗೆ ವ್ಯವಹರಿಸಬಾರದು ಮತ್ತು ಸದರಿ ಸ್ವತ್ತಿನ ಬಗ್ಗೆ ಯಾವುದೇ ವ್ಯವಹಾರ ನಡೆಸಿದ್ದೆ ಆದರೆ ದಿ ಭಾವಸಾರ ಕೃತ್ತಿಯ ಕೋ-ಆಪರೇಟವ್ ಬ್ಯಾಂಕ್ ಲಿಮಿಟೆಡ್ . ಬೆಂಗಳೂರು ಇವರಿಗೆ ಬಾಕಿ ಇರುವ ಮೊತ್ತ ಇದರ

ಸಾಲಗಾರರ ಹೆಸರು ಮತ್ತು ಸ್ಥಿರಾಸ್ತಿ ವಿಳಾಸ	ಸ್ಥಿರಾಸ್ತಿ ವಿವರ	ಬಾಕಿ ಇರುವ ಒಟ್ಟು ಮೊತ್ತ
ಮಲ್ಲೇಶ್ವರಂ ಶಾಖೆ		
. ಶ್ರೀ. ಜಯವಂತ್ ರಾವ್ ಎಸ್ 2. ಶ್ರೀನಾಸಿ.ಉಷಾ ಕುಮಾರಿ ಎಲ್ ನಂ. 143/ಎ, ಎಸ್ಎಲ್ ನಂ.182, ಹಿಂದಿನ ಬಾತಾ ನಂ.480/192/1, ಅಣ್ಣಸಂದ್ರ ಪಾಳ್ಯ ಎಚ್ಎಎಲ್ ಆಂಚೆ. ಬೆಂಗಳೂರು-560017 ಹಿಂದೆ ವಿಪಿ ನಂ.40, ಒಳಚರಂಡಿ ನಿಗಮ ನಂ.121, ಆಣ್ಣಸಂದ್ರ ಪಾಳ್ಯ ವಿಭೂತಿಪುರ ಹಾೃಮ್ಲೆಟ್, ಕೃಷ್ಣರಾಜಪುರಂ ಹೋಬಳಿ.	ಪೂರ್ವಕ್ಕೆ: ಬಿ ಪಿ ರಾಜು ಕಾಲೋನಿ ಪಶ್ಚಿಮಕ್ಕೆ : ರಸ್ತೆ	ದಿನಾಂಕ: 03.11.2022 ರ ವರೆಗೆ ರೂ.51,40,404.00

ಸ್ಥಳ : ಬೆಂಗಳೂರು ದಿನಾಂಕ : 09.11.2022

ಸಹಿ/- ಅಧಿಕೃತ ಅಧಿಕಾರಿ ದಿ ಭಾವಸಾರ ಕೃತ್ತಿಯ ಕೋ-ಆಪರೇಟಿವ್ ಬ್ಯಾಂಕ್ ಲಿ., ಬೆಂಗಳೂರು

TATA

ಟಾಟಾ ಕ್ಯಾಪಿಟಲ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್. ನೋಂದಾಯಿತ ವಿಳಾಸ: 11 ನೇ ಮಹಡಿ, ಟವರ್ ಎ. ಪೆನಿನ್ಸಲಾ ಬ್ಯುಸಿನೆಸ್ ಪಾರ್ಕ್, ಗಣಪತ್ ರಾವ್ ಕದಮ್ ಮಾರ್ಗ, ಲೋವರ್ ಪ್ಯಾರೆಲ್, ಮುಂಬೈ – 400013. ಶಾಖೆ ವಿಳಾಸ: ಸಂಖ್ಯೆ 82/1, ನೆಲ ಮಹಡಿ, ಕೃಷ್ಣ ಟವರ್ಸ್, ರಿಜ್ನಂಡ್ ರಸ್ತೆ, ಬೆಂಗಳೂರು – 560025.

ಸ್ಥಿರಾಸ್ಥಿಗಳ ಮಾರಾಟಕ್ಕೆ ಮಾರಾಟ ಸೂಚನೆ

(ನಿಯಮ 9(1) ಅಡಿಯಲ್ಲಿ ಭದ್ರತಾ ಹಿತಾಸಕ್ತಿ (ಜಾರಿ) ನಿಯಮಗಳು 2002)

ಓದಿಕೊಂಡಂತೆ ಸ್ವಿರಾಸ್ತಿಗಳ ಮಾರಾಟಕ್ಕೆ ಜಾರಿಗೊಳಿಸಿರುವ ಇ –ಹರಾಜು ಮಾರಾಟ ಸೂಚನೆ. ನ್ಯ ಸರ್ವಜನಿಕರಿಗೆ ಮತ್ತು ವಿಶೇಷವಾಗಿ ಸಾಲಗಾರ(ರು) ಮತ್ತು / ಸಹ–ಸಾಲಗಾರ, ಅಥವಾ ಅವರ ಕಾನೂ ುತ್ತರಾಧಿಕಾರಿಗಳು / ಪ್ರತಿನಿಧಿಗಳಿಗೆ (ಸಾಲಗಾರರು) ಈ ನೋಟಿಸಿನ ಮೂಲಕ ತಿಳಿಸುವುದೇನೆಂದರೆ ಈ ಕೆಳಗೆ ವರಿಸಲಾದ ಸ್ಥಿರಾಸ್ತ್ರಿಗಳನ್ನು ಟಾಟಾ ಕ್ಯಾಪಿಟಲ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (ಟಿಸಿಎಚ್ಎಫ್ಎಲ್) ಗೆ ಅಡಮಾನ ಾಡಲಾಗಿದ್ದು/ವಹಿಸಲಾಗಿದ್ದು, ಇವುಗಳ ಭೌತಿಕ ಸ್ವಾಧೀನತೆಯನ್ನು ಭದ್ರತಾ ಸಾಲದಾತರಾದ ಅಧಿಕೃತ ಅಧಿಕಾರಿ 8ಸಿಎಚ್ಎಫ್ಎಲ್ ಅವರು ಪಡೆದುಕೊಂಡಿದ್ದು, ಇವುಗಳನ್ನು "ಎಲ್ಲಿದೆಯೋ", "ಹೇಗಿದೆಯೋ", ಮತ್ತು "ಏನೇನಿದೆಯೋ ಭಾರದ ಮೇಲೆ ಕೆಳಗಿನ ಸಾಲಗಾರ ಮತ್ತು ಸಹ–ಸಾಲಗಾರರಿಂದ ವಸೂಲಿ ಮಾಡುವ ಸಲುವಾಗಿ

ನಾಂಕ 29.11.2022 ರಂದು ಮಾರಾಟ ಮಾಡಲಾಗುವುದು. ಮೀಸಲು ಬೆಲೆ ಮತ್ತು ಪ್ರಾರಂಭಿಕ ಠೇವಣಿ ಹಣ ಕೆಳಗೆ ಉಲೇಖಿಸಲಾಗಿದೆ. ಈ ಮೂಲಕ ಸೂಚನೆ ನೀಡುವುದೇನೆಂದರೆ, ಯಾವುದೇ ಮುಂದೂಡಿಕೆ / ಮಾರಾಟರ ್ಟ್ರಗಿತದ ಅನುಪಸ್ಥಿತಿಯಲ್ಲಿ, ಹೇಳಿದ ಭದ್ರತಾ ಆಸ್ತಿ / ಆಸ್ತಿಯನ್ನು ಇ–ಹರಾಜಿನ ಮೂಲಕ 29.11.2022 ರಂದ ಧ್ಯಾಹ್ನ 2 ಗಂಟೆಗೆ ಶಾಖೆಯ ವಿಳಾಸದಲ್ಲಿ ಟಾಟಾ ಕ್ಯಾಪಿಟಲ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್, ಸಂಖ್ಯೆ 82/1 ನೆಲ ಮಹಡಿ, ಕೃಷ್ಣ ಟವರ್ಸ್, ರಿಚ್ನಂಡ್ ರಸ್ತ್ರ ಬೆಂಗಳೂರು – 560025 ಮಾರಾಟ ಮಾಡಲಾಗುವುದು. ಇ. ಹರಾಜಿನಲ್ಲಿ ಭಾಗವಹಿಸಲು ಇಎಂಡಿಯ ಡಿಮ್ಮಾಂಡ್ ಡ್ರಾಫ್ಟ್ ಹೊಂದಿರುವುದನ್ನು 28.11.2022 ರಂದು ಅಥವ ಮೊದಲು ಸಂಜೆ 5 ರೊಳಗೆ ಟಿಸಿಎಚ್ಎಫ್ಎಲ್ ನ ಅಧಿಕೃತ ಅಧಿಕಾರಿಗೆ ಸಲ್ಲಿಸಬೇಕು

ಕ್ರಮ	ಸಾಲ	ಸಾಲಗಾರ (ರು)/ ಸಹ-ಸಾಲಗಾರ (ರು),	ಡಿಮ್ಯಾಂಡ್ ನೋಟಿಸಿನ ಪ್ರಕಾರ	ಸ್ಕಾಧೀನದ
ಸಂಖ್ಯೆ:	ಖಾತೆ ಸಂಖ್ಯೆ	ಕಾನೂನು ಉತ್ತರಾಧಿಕಾರಿ (ಗಳು)/ ಕಾನೂನು ಪ್ರತಿನಿಧಿ/ಜಾಮೀನುದಾರರ ಹೆಸರು	ಮೊತ್ತ ಮತ್ತು ಡಿಮ್ಯಾಂಡ್ ನೋಟಿಸಿನ ದಿನಾಂಕ	ಪ್ರಕಾರ
1.		ರೇಡಿಯಂಟ್ ಸ್ಟರ್ಕ್ಸ್ ಪ್ರೈವೇಟ್ ಲಿಮಿಟೆಡ್ (ಸಾಲಗಾರ) ಶ್ರೀ. ರಾಘವೇಂದ್ರ ರೆಡ್ಡಿ ಎಂ (ಸಹ–ಸಾಲಗಾರ), ಶ್ರೀ ಪುರುಷೋತ್ತಮ ರೆಡ್ಡಿ ಸುಂಬರ (ಸಹ–ಸಾಲಗಾರ), ಶ್ರೀಮತಿ ಅನಿತಾ ತಲ್ಲೂರಿ (ಸಹ–ಸಾಲಗಾರ), ರೇಡಿಯಂಟ್ ಇನಾ (ಸಹ–ಸಾಲಗಾರ),	(ರೂಪಾಯಿ ಎಂಟು ಕೋಟಿ ತೊಂಬತ್ಮೂರು ಲಕ್ಷ ಮೂವತ್ತೊಂಬತ್ತು ಸಾವಿರದ	ಭೌತಿಕ

ಸ್ತಿರಾಸಿಯ ವಿವರಣೆ: ಎಲ್ಲಾ ಭಾಗ ಮತ್ತು ವಿಭಾಗವು ಸೇರಿದಂತೆ ಆಸ್ತಿ ಕೆಳಗೆ 22 ಘಟಕಗಳು/ಫ್ಲಾಟ್ ಗಳನು . ಉಲ್ಲೇಖಿಸಲಾಗಿದೆ ಮತ್ತು 49,070 ಚದರ ಅಡಿ ಭೂಮಿಯಲ್ಲಿ ಅವಿಭಜಿತ ಪಾಲು "ರೇಡಿಯಂಟ್ ಎಲಿಟೈರ್ ಂದು ಕರೆಯಲ್ಪಡುವ ವಸತಿ ಯೋಜನೆಯು ಖಾತಾ ನಂ. 2194, ಸೈ ನಂ. 47/3, 12/3, 12/4, ವಾರ್ಡ ನಂ ೬ 47/3 ಉಳಿದ ಭಾಗ. ದಕ್ಷಿಣ: ಸೈ ನಂ. 47/4, ರಸ್ತೆ ಮತ್ತು ಸೈ ನಂ. 12/4 ಉಳಿದ ಭಾಗ. ಪಶ್ಚಿಮ: ಸೈ ನಂ. 12/3 ಮತ್ತು 12/4 ಉಳಿದ ಆಸ್ತಿ. ಪೂರ್ವ: ರಸ್ತೆ ಮತ್ತು ಸೈ ನಂ 12/4 ಉಳಿದ ಭಾಗ. ಜೊತೆಗೆ ಭೂಮಿಗೆ ಜೋಡಿಸಲಾದ ಎಲ್ಲಾ ಸಸ್ಯ ಮತ್ತು ಯಂತ್ರೋಪಕರಣಗಳು, ನೆಲೆವಸ್ತುಗಳು ಮತ್ತು ಫಿಟ್ಟಂಗ್ಗಳೊಂದಿಗೆ ಅಥವಾ ಶಾಶ್ವತವಾಗಿ ಪ್ರಸ್ತುತ ಮತ್ತು ಭವಿಷ್ಯದಲ್ಲಿ ಭೂಮಿಗೆ ಜೋಡಿಸಲಾದ ಯಾವುದನ್ನಾದರೂ ಜೋಡಿಸಲಾಗಿದೆ. "ರೇಡಿಯಂಟ್ ಎಲಿಟೈರ್" ನಲ್ಲಿ ಅಡಮಾನದ ಘಟಕಗಳ ಪಟ್ಟಿ

Admeasuring Admea

No.		Floor no	Admeasuring Area - SBA- Sq ft	Area (UDI- Sq ft)	ВНК	Reserve Price	Money			
1	Flat no103	First	1105	301	2 BHK	41,17,230	4,11,723			
2	Flat no104	First	1330	362	3 BHK	49,55,580	4,95,558			
3	Flat no110	First	1250	340	2 BHK	46,57,500	4,65,750			
4	Flat no111	First	1445	393	3 BHK	53,84,070	5,38,407			
5	Flat no112	First	1250	340	2 BHK	46,57,500	4,65,750			
6	Flat no115	First	1520	413	3 BHK	56,63,520	5,66,352			
7	Flat no310	Third	1250	340	2 BHK	46,57,500	4,65,750			
8	Flat no312	Third	1250	340	2 BHK	46,57,500	4,65,750			
9	Flat no403	Fourth	1170	318	2 BHK	43,59,420	4,35,942			
10	Flat no410	Fourth	1250	340	2 BHK	46,57,500	4,65,750			
11	Flat no412	Fourth	1250	340	2 BHK	46,57,500	4,65,750			
12	Flat no503	Fifth	1170	318	2 BHK	43,59,420	4,35,942			
13	Flat no508	Fifth	1330	362	3 BHK	49,55,580	4,95,558			
14	Flat no510	Fifth	1250	340	2 BHK	46,57,500	4,65,750			
15	Flat no512	Fifth	1250	340	2 BHK	46,57,500	4,65,750			
16	Flat no703	Seventh	1170	318	2 BHK	43,59,420	4,35,942			
17	Flat no705	Seventh	1210	329	2 BHK	45,08,460	4,50,846			
18	Flat no710	Seventh	1250	340	2 BHK	46,57,500	4,65,750			
19	Flat no712	Seventh	1250	340	2 BHK	46,57,500	4,65,750			
20	Flat no903	Ninth	1170	318	2 BHK	43,59,420	4,35,942			
21	Flat no910	Ninth	1250	340	2 BHK	46,57,500	4,65,750			
22	Flat no911	Ninth	1590	432	3 BHK	59,24,340	5,92,434			
ಬಹಿರಂಗಪಡಿಸುವಿಕೆಯ ಟಿಪಣಿ: 1. ಗೌರವಾನಿತ ಕರ್ನಾಟಕ ಹೆ.ಕೋರ್ಟ್ ನಲಿ ಟಿಸಿಎಚ್ಎಪ್ಎಲ್ ವಿರುದ										

ಸಾಲಗಾರರಿಂದ WP/17355/2022 ರಿಟ್ ಅರ್ಜಿಯನ್ನು ಸಲ್ಲಿಸಲಾಗಿದೆ ಈ ಪ್ರಕರಣದಲ್ಲಿ ಇಂದಿನಂತೆ

ಯಾವುದೇ ತಡೆಯಾಜ್ಜೆ ಕಾರ್ಯನಿರ್ವಹಿಸುವುದಿಲ್ಲ.

ಸಾಲಗಾರ (ರು) / ಸಹ-ಸಾಲಗಾರ (ರು) ಈ ನೋಟಿಸ್ ಪ್ರಕಟವಾದ ದಿನಾಂಕದಿಂದ IS ದಿನಗಳಲ್ಲಿ ಒಟ್ಟು ಪಾ ಕೊತ್ತವನ್ನು ಹೆಚ್ಚಿನ ಬಡ್ಡಿಯೊಂದಿಗೆ ಪಾವತಿಸಲು ಕೊನೆಯ ಅವಕಾಶವನ್ನು ನೀಡಲಾಗಿದೆ, ವಿಫಲವಾದರೆ ಸ್ಥಿರ ಆಸ್ತಿಯನ್ನು ಶಿಡ್ರೂಲ್ ಪ್ರಕಾರ ಮಾರಾಟ ಮಾಡಲಾಗುತ್ತದೆ. ಬಡ್ಡಿ ಮತ್ತು ವೆಚ್ಚಗಳೊಂದಿಗೆ (ಮಾರಾಟದ ವೆಚ್ಚವನ್ನು ಒಳಗೊಂಡಂತೆ ಮೇಲೆ ತಿಳಿಸಿದ ಮೊತ್ತವನ್ನು ಪಾವತಿಸದರೆ ಅಥವಾ ಅಂತಹ ಸುರಕ್ಷಿತ ಸಾಲ, ಬಡ್ಡಿ ಮತ್ತು ವೆಚ್ಚಗಳನ್ನು ಪುರಾವೆಯೊಂದಿಗೆ ಂಧಿಕೃತ ಅಧಿಕಾರಿಗೆ ಹರಾಜಿನ ದಿನಾಂಕದ ಮೊದಲು ತಿಳಿಸಿದರೆ ಹರಾಜನ್ನು ನಿಲ್ಲಿಸಲಾಗುತ್ತದೆ

: ಮಾರಾಟಕ್ಕೆ ಸಂಬಂಧಿಸಿದಂತೆ ಯಾವುದೇ ಕರ್ತವ್ಯವನ್ನು ಹೊಂದಿರುವ ಯಾವುದೇ ಅಧಿಕಾರಿ ಅಥವಾ ಇತರ ವ್ಯಕ್ತಿ ಶಾರಾಟವಾದ ಸ್ಥಿರ ಆಸ್ತಿಯಲ್ಲಿ ಯಾವುದೇ ಆಸಕ್ತಿಯನ್ನು ನೇರವಾಗಿ ಅಥವಾ ಪರೋಕ್ಷವಾಗಿ ಬಿಡ್ ಮಾಡುವುದು ್ವಾದೀನಪಡಿಸಿಕೊಳ್ಳುವುದು ಅಥವಾ ಪಡೆಯಲು ಪ್ರಯತ್ನಿಸುವುದಿಲ್ಲ. ಭಾರಾಟವು ಭದ್ರತಾ ಆಸಕ್ತಿ (ಜಾರಿ) ನಿಯಮಗಳು, 2002 ರಲ್ಲಿ ಸೂಚಿಸಲಾದ ಷರತ್ತುಗಳಿಗೆ ಒಳಪಟ್ಟಿರುತ್ತದೆ ಮತ್ತು ಈ

ಳಗಿನ ಹೆಚ್ಚಿನ ಷರತ್ತುಗಳಿಗೆ ಒಳಪಟ್ಟಿರುತ್ತದೆ: n–ಹರಾಜು 29.11.2022 (ಹರಾಜು ದಿನಾಂಕ) ರಂದು www.eauction.123done.in ಪೋರ್ಟಲ್ ಮೂಲಕ ಮಧ್ಯಾಹ .00 ರಿಂದ ಮಧ್ಯಾಹ್ನ 3.00 ರವರೆಗೆ ತಲಾ 10 ನಿಮಿಷಗಳ ಸೀಮಿತ ವಿಸ್ತರಣೆಯೊಂದಿಗೆ ನಡೆಯಲಿದೆ.

<mark>ಯಮ ಮತ್ತು ಷರತ್ತುಗಳು: 1</mark>. ಕೆಳಗಿನ ಶೆಡ್ಯೂಲ್ನಲ್ಲಿ ಕೆಳಸಹಿದಾರರು ಅಧಿಕೃತ ಅಧಿಕಾರಿಯ ಉತ್ತಮ ಜ್ಞಾನ ಮತ್ತ ಬಾಹಿತಿಗೆ, ಸ್ವತಿಗೆ ಸಂಬಂಧಿಸದಂತೆ ಯಾವುದೇ ಅಡಚಣೆ ಇಲ್ಲ. ಆದರೆ ಈ ಘೋಷಣೆಯಲ್ಲಿ ಯಾವುದೇ ದೋಷೆ ಪ್ಪು ವಿವರಣೆ ಅಥವಾ ಲೋಪಕ್ಕೆ ಕೆಳಸಹಿದಾರರು ಉತ್ತರಿಸಲಾಗುವುದಿಲ್ಲ. ಮೊತ್ತದ ಬಿಡ್ ಅಥವಾ ಬಿಡ್ಕಾರರ ಬಗ್ಗೆ ಯಾವುದೇ ವಿವಾದ ಉಂಟಾದಾಗ, ಸುರಕ್ಷಿತ ಸಾಲಗಾರನ ವಿವೇಚನೆಗೆ ಒಳಪಟ್ಟು ಲಾಟ್ ಅನ್ನು ಮತ್ತೊಮೆ ಮಾಲ್ಯೂಲ್ ಎಎಂಬ ಕುರಾಣುವಾಗ, ಸುರಕ್ಷತ ಸಾಲಗಾರನ ವಿವರಣನಿಗೆ ಒಳವೆಟ್ಟು ಲಾಟ್ ಅನ್ನು ಮತ್ತೊಮೆ ಕರಾಜಿಗೆ ಇಡಲಾಗುತ್ತದೆ. 2. ಆಸ್ತಿಯನ್ನು ಮೀಸಲು ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡುಲಾಗುವುದಿಲ್ಲ. 1. ಬಿಡ್ ಹೆಚ್ಚಳದ ಮೊತ್ತ ಹೀಗಿರುತ್ತದೆ. ರೂ. 10,000 / – (ಹತ್ತು ಸಾವಿರ ಮಾತ್ರ) 4. ಆಸ್ತಿಯ ಖರೀದಿಗೆ ಸಲ್ಲಿಸಿದ ಎಲ್ಲಾ ಬಿಡ್ಗಳು ಡಿಮ್ಯಾಂಡ್ ಡ್ರಾಫ್ಟ್ ನ ಮೂಲಕ ಮೇಲೆ ತಿಳಸಿದಂತೆ ಅರ್ನೆಸ್ಟ್ ಮೆನಿ ಜೊತೆಗೂಡಿರುತ್ತವೆ ಕಲಾನುಭವಿ "ಬಾಟಾ ಕ್ಯಾಪಿಟಲ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್" ಶಾಖೆಯ ವಿಳಾಸಕ್ಕೆ ಪಾವತಿಸಬೇಕು ಎಮ್ಯಾಂಡ್ ಡ್ರಾಫ್ಟ್ ಳನ್ನು ಹರಾಜಿನ ನಂತರ ವಿಫಲ ಬಿಡ್ಡಾರರಿಗೆ ಹಿಂತಿರುಗಿಸಲಾಗುತ್ತದೆ, 5. ಅತ್ಯರಿಕ ಬಿಡ್ಡಾರನನು ಹಲ್ಯಾಗ್ರಾಹ ಅ್ಯಾಲ್ಟ್ಗಗ್ನು ಅಂಜನ ಸಂತರ ಜ್ಞಾರ ದಾಡ್ದರಂಗ ಅಂತರಾಗಸರಾಗುತ್ತದೆ. 5. ಅತ್ಯರಿಕ ದಾಡ್ದರನನ್ನು ಅವನು/ಅವಳು ಕಾನೂನುಬದ್ಧವಾಗಿ ಬಿಡ್ ಮಾಡಲು ಅರ್ಹತೆ ಹೊಂದಿದ್ದರಿಂದ ಯಶಸ್ವಿ ಬಿಡ್ನಾರ ಎಂದ ಘೋಷಿಸಲಾಗುತ್ತದೆ ಮತ್ತು ಮೊದಲೇ ಹೇಳಿದಂತೆ ಆಸ್ಥಿಯನ್ನು ಮೀಸಲು ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡುಲಾಗುವುದಿಲ್ಲ. ನೀಡಿರುವ ಬೆಲೆ ಸ್ಪಷ್ಟವಾಗಿ ಅಸಮರ್ಪಕವಾಗಿ ಕಾಣಿಸಿಕೊಂಡಾಗ ಅತ್ಯಧಿಕ ಬಿಡ್ ಸ್ಟೀಕಾರವನ್ನು ನಿರಾಕರಿಸುವುದು 'ಅಧಿಕೃತ ಅಧಿಕಾರಿ'ಯ ವಿವೇಚನೆಗೆ ಒಳಪಟ್ಟಿರುತ್ತದೆ. 6. ದಾಖಲಾದ ುರಣಗಳಿಗಾಗಿ, ಮಾರಾಟವನ್ನು ಮುಂದೂಡುವುದು / ನಿಲ್ಲಿಸುವುದು ಅಧಿಕೃತ ಅಧಿಕಾರಿಯ ವಿವೇಚನೆಯಲ್ಲಿರುತ್ತ ಸ್ಥಿರ ಆಸ್ತಿಯ ಪರಿಶೀಲನೆಯನ್ನು 22.11.2022 ರಂದು ಬೆಳಗ್ಗೆ 11 ರಿಂದ ಸಂಜೆ 5.00 ರವರೆಗೆ ಮಾಡಬಹುದು. ನ್ನಿಯ ಆರಂಭಿಸುವ ಪ್ರಕರ್ಮಿಸಿದ್ದಾರೆ. ಅಂತಹ ಘೋಷಣೆಯಾದ ಕೂಡಲೇ, ಖರೀದಿಯ ಹಣ್ಣದೀಡನ ಇಪ್ಪತ್ತೆದು ಶೇಕಣಾವನ್ನು ಕೇವಣಿ ಇಡಬೇಕು, ಆದು ಇಎಂಡಿ ಮೊತ್ತದ ಜೊತೆಗೆ ಅಧಿಕೃತ ಅಧಿಕಾರಿಗೆ 24 ಗಂಟೆಗಳ ಒಳಿಗೆ ಒಳಗೊಂಡಿರುತ್ತದೆ. ನಿಗದಿತ ಅವಧಿಯೊಳಗೆ ಮೊತ್ತವನ್ನು ಕೇವಣಿ ಇಡುವುದರಲ್ಲಿ ಯಾವುದೇ ವಿಫಲರಾದಲ್ಲಿ, ಆಸ್ತಿಯನ್ನು ಖಾಸಗಿ ಒಪ್ಪಂದದ ಮೂಲಕ ಹೊಸ ಹರಾಜ್ಯುಮಾರಾಟಕ್ಕೆ ಇಡಲಾಗುತ್ತದೆ. 9 .ಒಂದು ವೇಳೆ ಪ್ರಾಂಭಿಕ ಶೇವಣಿ ಮೇಲಿನಂತೆ ಮಾಡಿದರೆ, ಪಾವತಿಸಬೇಕಾದ ಖರೀದಿ ಹಣದ ಬಾಕಿ ಮೊತ್ತವನ್ನು ರೀದಿದಾರನು ಅಧಿಕೃತ ಅಧಿಕಾರಿಗೆ ಆಸ್ತಿ ಮಾರಾಟದ ದೃಡಿಕರಣದ ದಿನಾಂಕದಿಂದ 15 ನೇ ದಿನದ ಅಥವ ರೊದಲು ಪಾವತಿಸಬೇಕು, ಅಥವಾ 15 ನೇ ದಿನ ಭಾನುವಾರ ಅಥವಾ ಇತರ ರಜಾದಿನವಾಗಿದ್ದರೆ, ಮೊದಲ ಕರ್ಣಿ ನಿನದಲು ಪಾವತಿಸಬೇಕು, ಅಥವಾ 15 ನೇ ದಿನ ಭಾನುವಾರ ಅಥವಾ ಇತರ ರಜಾದಿನವಾಗಿದ್ದರೆ, ಮೊದಲ ಕರ್ಣಿ ನಿನದಂದು ಪಾವತಿಸಬೇಕು. 10. ಮೇಲೆ ತಿಳಿಸಿದ ಅವಧಿಯೊಳಗೆ ಯಾವುದೇ ಪಾವತಿಸಲು ವಿಫಲವಾದರೆ, ಖಾಸಗಿ ಒಪ್ಪಂದದ ಮೂಲಕ ಆಸ್ತಿಯನ್ನು ಹೊಸ ಹರಾಜು / ಮಾರಾಟಕ್ಕೆ ಇಡಲಾಗುತ್ತದೆ. ಇಎಮ್ಡ ಸೀರದಂತ ಠೀವಣ ಟಾಟಾ ಕ್ಯಾಪಿಟಲ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ನಾಂದ ಮುಟ್ಟುಗೋಲು ಹಾಕಿಕೊಳ್ಳುತ್ತದೆ ಮತ್ತು ಡೀಫಾಲ್ಟ್ ಖರೀದಿದಾರನು ಆಸ್ತಿಗೆ ಎಲ್ಡಾ ಹಕ್ಕಿಗಳನ್ನು ಕಳೆದುಕೊಳ್ಳುತ್ತಾನೆ. II. ಟಾಟಾ ಕ್ಯಾಪಿಟಲ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ಗೆ ತಿಳಿದಿರುವ ಯಾವುದೇ ಆಸ್ತಿಗಳ ವಿವರಗಳು, ಆಸ್ತಿಗೆ ಹೊಣೆಗಾರರಾಗಿರುತ್ತಾರೆ: ಇಲ್ಲ. ಹಕ್ಕುಗಳು, ಯಾವುದಾದರೂ ಇದ್ದರೆ, ಅದನ್ನು ಆಸ್ತಿಗೆ ಮುಂದಿಡಲಾಗಿದೆ ಮತ್ತು ಅದರ ಸ್ವರೂಪ ಮತ್ತು ಮೌಲ್ಯವನ್ನು ಹೊಂದಿರುವ ಯಾವುದೇ ಇತರ ವಿವರಗಳು: ಇಲ್ಲ. ಆಸ್ತಿ ತೆಲಿಗೆ, ವಿದ್ಯುತ್ ಇತ್ಯಾದಿಗಳ ಶಾಸನಟ್ಟರ್, ಹೊಂದಿರುವ ಯಾವುದೇ ಇತರ ವಿವರಗಳು: ಇಲ್ಲ. ಆಸ್ತಿ ತೆಲಿಗೆ, ವಿದ್ಯುತ್ ಇತ್ಯಾದಿಗಳ ಶಾಸನಟ್ಟರ್, ಹೊಡೆಗಾರಿಕೆಗಳು ಸೇರಿದಂತೆ ಆಸ್ತಿಯ ಮೇಲಿನ ವಿವರಗಳ ಬಗ್ಗೆ ತಮ್ಮದೇ ಆದ ಸ್ವತಂತ್ರ ವಿಚಾರಣೆ ನಡೆಸಲು ಉದ್ದೇಶಿತ ಬಿಡ್ಡಾರರಿಗೆ ಸೂಚಿಸಲಾಗಿದೆ. 12. ಬೇರೆ ಯಾವುದೇ ವಿವರಗಳಗಾಗಿ ಅಥವಾ ಇ-ಹರಾಜಿನ ಪ್ರಂದದ ಮೂಲಕ ಆಸ್ತಿಯನ್ನು ಹೊಸ ಹರಾಜು / ಮಾರಾಟಕ್ಕೆ ಇಡಲಾಗುತ್ತದೆ. ಇಎಮ್ಡ ಸೇರಿದಂತೆ ಠೇವಣ ುದ್ದೇಶಿತ ಬಿಡ್ಡಾರರಿಗೆ ಸೂಚಿಸಲಾಗಿದೆ. 12. ಬೇರೆ ಯಾವುದೇ ವಿವರಗಳಿಗಾಗಿ ಅಥವಾ ಇ-ಹರಾಪ ಯ್ಯಾವಿಧಾನದ ಆನ್-ಲೈನ್ ತರಬೇತಿಗಾಗಿ ನಿರೀಕ್ಷಿತ ಬಿಡ್ಡಾರರು ಸೇವಾ ಪೂರೈಕೆದಾರ, ಕಲ್ಪನಾ ಬೌಖಂಡಿ ಚಿಯೊ ಆಸ್ತಿ ನಿರ್ವಹಣೆ ಪ್ರೈವೇಟ್ ಲಿಮಿಟೆಡ್, ವಿಳಾಸ: 317, 3 ನೇ ಮಹಡಿ, ನೋಯ್ಡಾ-ಒನ್ ಬಿಲ್ಲಿಂಗ ಬವರ್-ಬಿ, ಸಕ್ಷರ್–62, ನೋಯ್ಡಾ (ಯು.ಪಿ.)–201301, ಮೊಬೈಲ್ ಸಂಖ್ಯೆ. +91 7428993237, ಇ–ಮೇಲ ಡಿ: kalpāna.b@123done.in ಅಥವಾ ವುನೀಶ್ ಬನ್ಸಾಲ್, ಇವೇೇಲ್ ಐಡಿ Manish.Bansal@tatacapital.com ಅಧಿಕೃತ ಅಧಿಕಾರಿ ಮೊಬೈಲ್ ಸಂಖೈ 8588983696 ಸಂಪರ್ಕಿಸಬಹುದು. ದಯವಿಟ್ಟು ನಿಮ್ಮ ಪ್ರಶ್ನೆಯನ್ನು ವಾಟ್ಸಾಪ್ ಸಂಖೈ – 9029073280 ಗೆ ಕಳುಹಿಸಿ. 13. ಮೀಲಿನ ವಿವರಗಳಿಗಾಗಿ ದಯವಿಟ್ಟು ಸುರಕ್ಷಿತ ಸಾಲಗಾರರ ವೆಬ್ಸೈಟ್ https://bit.ly/3FW4UK0 ಯಲ್ಲಿ ದಗಿಸಲಾದ ಲಿಂಕ್ ಅನ್ನು ನೋಡಿ.

ೆಯವಿಟು ಗಮನಿಸಿ – ಈ ಆಸಿಯ ಮಾರಾಟ / ಹರಾಜಿನಲ್ಲಿ ಪ್ರಸ್ತಾಪಿಸಲಾದ ಹರಾಜು ಪಾಲುದಾರನ ಹೊರಕುಪಡಿಸಿ ಯಾವುದೇ ಬ್ರೋಕರ್ / ಏಜೆಂಟರನ್ನು ಟಿಸಿಎಜ್ಎಫ್ಎಲ್ ತೊಡಗಿಸಿಕೊಂಡಿಲ್ಲ. ಆಸಕ್ತ ವೃಕ್ತಿಗಳ ಈ ವಿಷಯದಲ್ಲಿ ಎಲ್ಲಾ ಪ್ರಶ್ನೆಗಳು ಮತ್ತು ವಿಚಾರಣೆಗಾಗಿ ಕೆಳಸಹಿದಾರರು ಅಥವಾ ಅಧಿಕೃತ ಅಧಿಕಾರಿಯನ್ನು ಮಾ ರಂಪರ್ಕಿಸಬೇಕು.

ದಿನಾಂಕ- 11.11.2022 ಅಧಿಕೃತ ಅಧಿಕಾಸಿ ಟಾಟಾ ಕ್ಯಾಪಿಟಲ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಸ್ಥಳ: – ಬೆಂಗಳೂರು

CMYK